ಸಂಸ್ಕೃತ ಶಬ್ದಾವಳಿಃ

ರಾ. ನರಸಿಂಹಾಚಾರ್ಯೇಣ ಪರಿಷ್ಕೃತಾ

ನವಮ ಮುದ್ರಣ—೧,೪೦೦ ಪ್ರತಿ.

MYSORE
GOVERNMENT BRANCH PRESS
1917

Department of Public Instruction, Mysore

ಸಂಸ್ಕೃತ ಶಬ್ದಾವಳಿಃ

ರಾ. ನರಸಿಂಹಾಚಾರ್ಯೇಣ ಪರಿಷ್ಕೃತಾ

ನವಮ ಮುದ್ರಣ ೧,೦೦೦ ಪ್ರತಿ

MYSORE:
GOVERNMENT BRANCH PRESS
1917

ಅ ನು ಕ್ರ ಮ ಣಿ ಕಾ.

ಸಂಸ್ಕೃತಶಬ್ದಾವಳಿಃ.

ಸಂಸ್ಕೃತ ವಿಭಕ್ತಿವಚನಾನಿ.

ವಿಭಕ್ತಯಃ	ಏಕವಚನಂ	ದ್ವಿವಚನಂ	ಬಹುವಚನಂ
ಪ್ರಥಮಾ ಸಂಬೋಧನಮ್	ಸು	ಔ	ಜಸ್
ದ್ವಿತೀಯಾ	ಅಮ್	ಔಟ್	ಶಸ್
ತೃತೀಯಾ	ಟಾ	ಭ್ಯಾಮ್	ಭಿಸ್
ಚತುರ್ಥೀ	ಙೆ	ಭ್ಯಾಮ್	ಭ್ಯಸ್
ಪಂಚಮೀ	ಙಸಿ	ಭ್ಯಾಮ್	ಭ್ಯಸ್
ಷಷ್ಠೀ	ಙಸ್	ಓಸ್	ಆಮ್
ಸಪ್ತಮೀ	ಙಿ	ಓಸ್	ಸುಪ್

ಅಜನ್ತಪುಲ್ಲಿಂಗ ಸಾಧಾರಣಶಬ್ದಾಃ.

ಅಕಾರಾಂತಃ ಪುಲ್ಲಿಂಗೋ ರಾಮಶಬ್ದಃ—ಶ್ರೀರಾಮನು.

	ಏಕವಚನಂ	ದ್ವಿವಚನಂ	ಬಹುವಚನಂ
ಪ್ರ.	ರಾಮಃ	ರಾಮೌ	ರಾಮಾಃ
ಸಂ.	ಹೇ ರಾಮ	ಹೇ ರಾಮೌ	ಹೇ ರಾಮಾಃ
ದ್ವಿ.	ರಾಮಂ	ರಾಮೌ	ರಾಮಾನ್
ತೃ.	ರಾಮೇಣ	ರಾಮಾಭ್ಯಾಂ	ರಾಮೈಃ
ಚ.	ರಾಮಾಯ	ರಾಮಾಭ್ಯಾಂ	ರಾಮೇಭ್ಯಃ
ಪಂ.	ರಾಮಾತ್	ರಾಮಾಭ್ಯಾಂ	ರಾಮೇಭ್ಯಃ
ಷ.	ರಾಮಸ್ಯ	ರಾಮಯೋಃ	ರಾಮಾಣಾಂ
ಸ.	ರಾಮೇ	ರಾಮಯೋಃ	ರಾಮೇಷು

ಏವಂ ಕೃಷ್ಣಃ, ಗೋವಿಂದಃ, ಮುಕುಂದಃ ಇತ್ಯಾದಯಃ.

ಇಕಾರಾಂತಃ ಪುಲ್ಲಿಂಗೋ ಹರಿಶಬ್ದಃ—ವಿಷ್ಣುವು.

ಏಕವಚನಂ	ದ್ವಿವಚನಂ	ಬಹುವಚನಂ
ಹರಿಃ	ಹರೀ	ಹರಯಃ
ಹೇ ಹರೇ	ಹೇ ಹರೀ	ಹೇ ಹರಯಃ
ಹರಿಂ	ಹರೀ	ಹರೀನ್
ಹರಿಣಾ	ಹರಿಭ್ಯಾಂ	ಹರಿಭಿಃ
ಹರಯೇ	ಹರಿಭ್ಯಾಂ	ಹರಿಭ್ಯಃ
ಹರೇಃ	ಹರಿಭ್ಯಾಂ	ಹರಿಭ್ಯಃ
ಹರೇಃ	ಹರ್ಯೋಃ	ಹರೀಣಾಂ
ಹರೌ	ಹರ್ಯೋಃ	ಹರಿಷು

ಏವಂ ಅಗ್ನಿಃ, ಕವಿಃ, ರವಿಃ ಇತ್ಯಾದಯಃ.

ಉಕಾರಾಂತಃ ಪುಲ್ಲಿಂಗಶ್ಶಂಭುಶಬ್ದಃ—ಈಶ್ವರನು.

ಶಂಭುಃ	ಶಂಭೂ	ಶಂಭವಃ
ಹೇ ಶಂಭೋ	ಹೇ ಶಂಭೂ	ಹೇ ಶಂಭವಃ
ಶಂಭುಂ	ಶಂಭೂ	ಶಂಭೂನ್
ಶಂಭುನಾ	ಶಂಭುಭ್ಯಾಂ	ಶಂಭುಭಿಃ
ಶಂಭವೆ	ಶಂಭುಭ್ಯಾಂ	ಶಂಭುಭ್ಯಃ
ಶಂಭೋಃ	ಶಂಭುಭ್ಯಾಂ	ಶಂಭುಭ್ಯಃ
ಶಂಭೋಃ	ಶಂಭ್ವೋಃ	ಶಂಭೂನಾಂ
ಶಂಭೌ	ಶಂಭ್ವೋಃ	ಶಂಭುಷು

ಏವಂ ಗುರುಃ, ವಿಷ್ಣುಃ, ವಿಭುಃ ಇತ್ಯಾದಯಃ.

ಋಕಾರಾಂತಃ ಪುಲ್ಲಿಂಗೋ ಧಾತೃಶಬ್ದಃ—ಬ್ರಹ್ಮನು.

ಧಾತಾ	ಧಾತಾರೌ	ಧಾತಾರಃ
ಹೇ ಧಾತಃ	ಹೇ ಧಾತಾರೌ	ಹೇ ಧಾತಾರಃ
ಧಾತಾರಂ	ಧಾತಾರೌ	ಧಾತೄನ್
ಧಾತ್ರಾ	ಧಾತೃಭ್ಯಾಂ	ಧಾತೃಭಿಃ
ಧಾತ್ರೆ	ಧಾತೃಭ್ಯಾಂ	ಧಾತೃಭ್ಯಃ
ಧಾತುಃ	ಧಾತೃಭ್ಯಾಂ	ಧಾತೃಭ್ಯಃ
ಧಾತುಃ	ಧಾತ್ರೋಃ	ಧಾತೄಣಾಂ
ಧಾತರಿ	ಧಾತ್ರೋಃ	ಧಾತೃಷು

ಏವಂ ಕರ್ತಾ, ಹರ್ತಾ ಇತ್ಯಾದಯಃ.

ಋಕಾರಾಂತಃ ಪುಲ್ಲಿಂಗಃ ಪಿತೃಶಬ್ದಃ—ತಂದೆಯು.

ಪಿತಾ	ಪಿತರೌ	ಪಿತರಃ
ಹೇ ಪಿತಃ	ಹೇ ಪಿತರೌ	ಹೇ ಪಿತರಃ
ಪಿತರಂ	ಪಿತರೌ	ಪಿತೄನ್

ಶೇಷಂ ಧಾತೃಶಬ್ದವತ್.

ಓಕಾರಾಂತಃ ಪುಲ್ಲಿಂಗೋ ಗೋಶಬ್ದಃ—ಎತ್ತು.

ಗೌಃ	ಗಾವೌ	ಗಾವಃ
ಹೇ ಗೌಃ	ಹೇ ಗಾವೌ	ಹೇ ಗಾವಃ
ಗಾಂ	ಗಾವೌ	ಗಾಃ
ಗವಾ	ಗೋಭ್ಯಾಂ	ಗೋಭಿಃ
ಗವೆ	ಗೋಭ್ಯಾಂ	ಗೋಭ್ಯಃ
ಗೋಃ	ಗೋಭ್ಯಾಂ	ಗೋಭ್ಯಃ
ಗೋಃ	ಗವೋಃ	ಗವಾಂ
ಗವಿ	ಗವೋಃ	ಗೋಷು

ಏವಂ ಸುದ್ಯೌಃ, ಸ್ಮೃತೌಃ ಇತ್ಯಾದಯಃ.

ಅಥಾಜನ್ತಸ್ತ್ರೀಲಿಂಗ ಸಾಧಾರಣಶಬ್ದಾಃ.

ಆಕಾರಾಂತಃ ಸ್ತ್ರೀಲಿಂಗೋ ರಮಾಶಬ್ದಃ—ಲಕ್ಷ್ಮಿಯು.

ರಮಾ	ರಮೇ	ರಮಾಃ
ಹೇ ರಮೇ	ಹೇ ರಮೇ	ಹೇ ರಮಾಃ
ರಮಾಂ	ರಮೇ	ರಮಾಃ
ರಮಯಾ	ರಮಾಭ್ಯಾಂ	ರಮಾಭಿಃ
ರಮಾಯೈ	ರಮಾಭ್ಯಾಂ	ರಮಾಭ್ಯಃ
ರಮಾಯಾಃ	ರಮಾಭ್ಯಾಂ	ರಮಾಭ್ಯಃ
ರಮಾಯಾಃ	ರಮಯೋಃ	ರಮಾಣಾಂ
ರಮಾಯಾಂ	ರಮಯೋಃ	ರಮಾಸು

ಏವಂ ಸೀತಾ, ಭಾಮಾ, ಪದ್ಮಾ ಇತ್ಯಾದಯಃ.

ಇಕಾರಾಂತಃ ಸ್ತ್ರೀಲಿಂಗೋ ಮತಿಶಬ್ದಃ—ಬುದ್ಧಿಯು.

ಮತಿಃ	ಮತೀ	ಮತಯಃ
ಹೇ ಮತೇ	ಹೇ ಮತೀ	ಹೇ ಮತಯಃ
ಮತಿಂ	ಮತೀ	ಮತೀಃ
ಮತ್ಯಾ	ಮತಿಭ್ಯಾಂ	ಮತಿಭಿಃ
ಮತ್ಯೈ ಮತಯೇ	ಮತಿಭ್ಯಾಂ	ಮತಿಭ್ಯಃ
ಮತ್ಯಾಃ ಮತೇಃ	ಮತಿಭ್ಯಾಂ	ಮತಿಭ್ಯಃ
ಮತ್ಯಾಃ ಮತೇಃ	ಮತ್ಯೋಃ	ಮತೀನಾಂ
ಮತ್ಯಾಂ ಮತೌ	ಮತ್ಯೋಃ	ಮತಿಷು

ಏವಂ ರುಚಿಃ, ಘೃಣಿಃ ಇತ್ಯಾದಯಃ.

ಈಕಾರಾಂತಃ ಸ್ತ್ರೀಲಿಂಗೋ ಗೌರೀಶಬ್ದಃ—ಪಾರ್ವತಿಯು.

ಗೌರೀ	ಗೌರ್ಯೌ	ಗೌರ್ಯಃ
ಹೇ ಗೌರೀ	ಹೇ ಗೌರ್ಯೌ	ಹೇ ಗೌರ್ಯಃ
ಗೌರೀಂ	ಗೌರ್ಯೌ	ಗೌರೀಃ
ಗೌರ್ಯಾ	ಗೌರೀಭ್ಯಾಂ	ಗೌರೀಭಿಃ
ಗೌರ್ಯೈ	ಗೌರೀಭ್ಯಾಂ	ಗೌರೀಭ್ಯಃ
ಗೌರ್ಯಾಃ	ಗೌರೀಭ್ಯಾಂ	ಗೌರೀಭ್ಯಃ
ಗೌರ್ಯಾಃ	ಗೌರ್ಯೋಃ	ಗೌರೀಣಾಂ
ಗೌರ್ಯಾಂ	ಗೌರ್ಯೋಃ	ಗೌರೀಷು

ಏವಂ ವಾಣೀ, ನದೀ ಇತ್ಯಾದಯಃ.

ಉಕಾರಾಂತಃ ಸ್ತ್ರೀಲಿಂಗೋ ಧೇನುಶಬ್ದಃ—ಹಸುವು.

ಧೇನುಃ	ಧೇನೂ	ಧೇನವಃ
ಹೇ ಧೇನೋ	ಹೇ ಧೇನೂ	ಹೇ ಧೇನವಃ
ಧೇನುಂ	ಧೇನೂ	ಧೇನೂಃ
ಧೇನ್ವಾ	ಧೇನುಭ್ಯಾಂ	ಧೇನುಭಿಃ
ಧೇನ್ವೈ ಧೇನವೇ	ಧೇನುಭ್ಯಾಂ	ಧೇನುಭ್ಯಃ
ಧೇನ್ವಾಃ ಧೇನೋಃ	ಗೇನುಭ್ಯಾಂ	ಧೇನುಭ್ಯಃ
ಧೇನ್ವಾಃ ಧೇನೋಃ	ಧೇನ್ವೋಃ	ಧೇನೂನಾಂ
ಧೇನ್ವಾಂ ಧೇನೌ	ಧೇನ್ವೋಃ	ಧೇನುಷು

ಏವಂ ತನುಃ, ಪಟುಃ ಇತ್ಯಾದಯಃ.

ಊಕಾರಾಂತಃ ಸ್ತ್ರೀಲಿಂಗೋ ವಧೂಶಬ್ದಃ—ಹೆಂಗಸು.

ವಧೂಃ	ವಧ್ವೌ	ವಧ್ವಃ
ಹೇ ವಧು	ಹೇ ವಧ್ವೌ	ಹೇ ವಧ್ವಃ
ವಧೂಂ	ವಧ್ವೌ	ವಧೂಃ
ವಧ್ವಾ	ವಧೂಭ್ಯಾಂ	ವಧೂಭಿಃ
ವಧ್ವೈ	ವಧೂಭ್ಯಾಂ	ವಧೂಭ್ಯಃ
ವಧ್ವಾಃ	ವಧೂಭ್ಯಾಂ	ವಧೂಭ್ಯಃ
ವಧ್ವಾಃ	ವಧ್ವೋಃ	ವಧೂನಾಂ
ವಧ್ವಾಂ	ವಧ್ವೋಃ	ವಧೂಷು

ಏವಂ ತನೂಃ, ಚಮೂಃ ಇತ್ಯಾದಯಃ.

ಋಕಾರಾಂತಃ ಸ್ತ್ರೀಲಿಂಗೋ ಮಾತೃಶಬ್ದಃ—ತಾಯಿ.

ಮಾತಾ	ಮಾತರೌ	ಮಾತರಃ
ಹೇ ಮಾತಃ	ಹೇ ಮಾತರೌ	ಹೇ ಮಾತರಃ
ಮಾತರಂ	ಮಾತರೌ	ಮಾತೄಃ

ಶೇಷಂ ಧಾತೃಶಬ್ದವತ್.

ಏವಂ ಯಾತಾ, ನನಾಂದಾ, ದುಹಿತಾ ಇತ್ಯಾದಯಃ.

ಅಥಾಜನ್ತನಪುಂಸಕಲಿಂಗ ಸಾಧಾರಣಶಬ್ದಾಃ.

ಅಕಾರಾಂತ ನಪುಂಸಕಲಿಂಗೋ ಜ್ಞಾನಶಬ್ದಃ—ತಿಳವಳಿಕೆ.

ಜ್ಞಾನಂ	ಜ್ಞಾನೇ	ಜ್ಞಾನಾನಿ
ಹೇ ಜ್ಞಾನ	ಹೇ ಜ್ಞಾನೇ	ಹೇ ಜ್ಞಾನಾನಿ
ಜ್ಞಾನಂ	ಜ್ಞಾನೇ	ಜ್ಞಾನಾನಿ
ಜ್ಞಾನೇನ	ಜ್ಞಾನಾಭ್ಯಾಂ	ಜ್ಞಾನೈಃ
ಜ್ಞಾನಾಯ	ಜ್ಞಾನಾಭ್ಯಾಂ	ಜ್ಞಾನೇಭ್ಯಃ
ಜ್ಞಾನಾತ್	ಜ್ಞಾನಾಭ್ಯಾಂ	ಜ್ಞಾನೇಭ್ಯಃ
ಜ್ಞಾನಸ್ಯ	ಜ್ಞಾನಯೋಃ	ಜ್ಞಾನಾನಾಂ
ಜ್ಞಾನೇ	ಜ್ಞಾನಯೋಃ	ಜ್ಞಾನೇಷು

ಏವಂ ಧನಂ, ಫಲಂ ಇತ್ಯಾದಯಃ.

ಇಕಾರಾಂತ ನಪುಂಸಕಲಿಂಗಶ್ಶುಚಿಶಬ್ದಃ—ಶುಭ್ರವಾದ.

ಶುಚಿ	ಶುಚಿನೀ	ಶುಚೀನಿ
ಹೇ ಶುಚೇ ಹೇ ಶುಚಿ	ಹೇ ಶುಚಿನೀ	ಹೇ ಶುಚೀನಿ
ಶುಚಿ	ಶುಚಿನೀ	ಶುಚೀನಿ
ಶುಚಿನಾ	ಶುಚಿಭ್ಯಾಂ	ಶುಚಿಭಿಃ
ಶುಚಿನೇ ಶುಚಯೇ	ಶುಚಿಭ್ಯಾಂ	ಶುಚಿಭ್ಯಃ
ಶುಚಿನಃ ಶುಚೇಃ	ಶುಚಿಭ್ಯಾಂ	ಶುಚಿಭ್ಯಃ
ಶುಚಿನಃ ಶುಚೇಃ	ಶುಚಿನೋಃ ಶುಚ್ಯೋಃ	ಶುಚೀನಾಂ
ಶುಚಿನಿ ಶುಚೌ	ಶುಚಿನೋಃ ಶುಚ್ಯೋಃ	ಶುಚಿಷು

ಇಕಾರಾಂತ ನಪುಂಸಕಲಿಂಗೋ ವಾರಿಶಬ್ದಃ—ನೀರು.

ವಾರಿ	ವಾರಿಣೀ	ವಾರೀಣಿ
ಹೇ ವಾರೇ ಹೇ ವಾರಿ	ಹೇ ವಾರಿಣೀ	ಹೇ ವಾರೀಣಿ
ವಾರಿ	ವಾರಿಣೀ	ವಾರೀಣಿ
ವಾರಿಣಾ	ವಾರಿಭ್ಯಾಂ	ವಾರಿಭಿಃ
ವಾರಿಣೇ	ವಾರಿಭ್ಯಾಂ	ವಾರಿಭ್ಯಃ
ವಾರಿಣಃ	ವಾರಿಭ್ಯಾಂ	ವಾರಿಭ್ಯಃ
ವಾರಿಣಃ	ವಾರಿಣೋಃ	ವಾರೀಣಾಂ
ವಾರಿಣಿ	ವಾರಿಣೋಃ	ವಾರಿಷು

ಏವಂ ಕರಾಂಘ್ರಿ, ಪಾದಪಾಣಿ, ಹರಹರಿ ಇತ್ಯಾದಯಃ.

ಅಭಾಷಿತ ಪುಂಸ್ಕಾಃ.

ಉಕಾರಾನ್ತ ನಪುಂಸಕಲಿಂಗೋ ಮೃದುಶಬ್ದಃ—ಮೃದುವು.

ಮೃದು	ಮೃದುನೀ	ಮೃದೂನಿ
ಹೇ ಮೃದೋ ಹೇ ಮೃದು	ಹೇ ಮೃದುನೀ	ಹೇ ಮೃದೂನಿ
ಮೃದು	ಮೃದುನೀ	ಮೃದೂನಿ
ಮೃದುನಾ	ಮೃದುಭ್ಯಾಂ	ಮೃದುಭಿಃ
ಮೃದುನೇ ಮೃದವೇ	ಮೃದುಭ್ಯಾಂ	ಮೃದುಭ್ಯಃ
ಮೃದುನಃ ಮೃದೋಃ	ಮೃದುಭ್ಯಾಂ	ಮೃದುಭ್ಯಃ
ಮೃದುನಃ ಮೃದೋಃ	ಮೃದುನೋಃ ಮೃದ್ವೋಃ	ಮೃದೂನಾಂ
ಮೃದುನಿ ಮೃದೌ	ಮೃದುನೋಃ ಮೃದ್ವೋಃ	ಮೃದುಷು

ಏವಂ ಪಟು, ಹೃದಯಾಳು ಇತ್ಯಾದಯೋಽಭಾಷಿತಪುಂಸ್ಕಾಃ.

ಉಕಾರಾಂತನಪುಂಸಕಲಿಂಗೋ ಮಧುಶಬ್ದಃ —ಜೇನು.

ಮಧು	ಮಧುನೀ	ಮಧೂನಿ
ಹೇ ಮಧೋ ಹೇ ಮಧು	ಹೇ ಮಧುನೀ	ಹೇ ಮಧೂನಿ
ಮಧು	ಮಧುನೀ	ಮಧೂನಿ
ಮಧುನಾ	ಮಧುಭ್ಯಾಂ	ಮಧುಭಿಃ
ಮಧುನೇ	ಮಧುಭ್ಯಾಂ	ಮಧುಭ್ಯಃ
ಮಧುನಃ	ಮಧುಭ್ಯಾಂ	ಮಧುಭ್ಯಃ
ಮಧುನಃ	ಮಧುನೋಃ	ಮಧೂನಾಂ
ಮಧುನಿ	ಮಧುನೋಃ	ಮಧುಷು

ಏವಂ ಅಂಬು, ಜತ್ರು, ಶ್ಮಶ್ರು ಇತ್ಯಾದಯೋಽಭಾಷಿತಪುಂಸ್ಕಾಃ.

ಋಕಾರಾಂತ ನಪುಂಸಕಲಿಂಗಃ ಕರ್ತೃಶಬ್ದಃ—ಮಾಡುವ.

ಕರ್ತೃ	ಕರ್ತೃಣೀ	ಕರ್ತೄಣಿ
ಹೇ ಕರ್ತೃ ಹೇ ಕರ್ತಃ	ಹೇ ಕರ್ತೃಣೀ	ಹೇ ಕರ್ತೄಣಿ
ಕರ್ತೃ	ಕರ್ತೃಣೀ	ಕರ್ತೄಣಿ
ಕರ್ತೃಣಾ ಕರ್ತ್ರಾ	ಕರ್ತೃಭ್ಯಾಂ	ಕರ್ತೃಭಿಃ
ಕರ್ತೃಣೇ ಕರ್ತ್ರೇ	ಕರ್ತೃಭ್ಯಾಂ	ಕರ್ತೃಭ್ಯಃ
ಕರ್ತೃಣಃ ಕರ್ತುಃ	ಕರ್ತೃಭ್ಯಾಂ	ಕರ್ತೃಭ್ಯಃ
ಕರ್ತೃಣಃ ಕರ್ತುಃ	ಕರ್ತೃಣೋಃ ಕರ್ತ್ರೋಃ	ಕರ್ತೄಣಾಂ
ಕರ್ತೃಣಿ ಕರ್ತರಿ	ಕರ್ತೃಣೋಃ ಕರ್ತ್ರೋಃ	ಕರ್ತೃಷು

ಅಥ ಹಲನ್ತ ಪುಲ್ಲಿಂಗ ಸಾಧಾರಣಶಬ್ದಾಃ.

ಚಕಾರಾಂತಃ ಪುಲ್ಲಿಂಗೋ ಜಲಮುಕ್ಛಬ್ದಃ—ಮೇಘ.

ಜಲಮುಕ್	ಜಲಮುಚೌ	ಜಲಮುಚಃ
ಹೇ ಜಲಮುಕ್	ಹೇ ಜಲಮುಚೌ	ಹೇ ಜಲಮುಚಃ
ಜಲಮುಚಂ	ಜಲಮುಚೌ	ಜಲಮುಚಃ
ಜಲಮುಚಾ	ಜಲಮುಗ್ಭ್ಯಾಂ	ಜಲಮುಗ್ಭಿಃ
ಜಲಮುಚೇ	ಜಲಮುಗ್ಭ್ಯಾಂ	ಜಲಮುಗ್ಭ್ಯಃ
ಜಲಮುಚಃ	ಜಲಮುಗ್ಭ್ಯಾಂ	ಜಲಮುಗ್ಭ್ಯಃ
ಜಲಮುಚಃ	ಜಲಮುಚೋಃ	ಜಲಮುಚಾಂ
ಜಲಮುಚಿ	ಜಲಮುಚೋಃ	ಜಲಮುಕ್ಷು

ಏವಂ ಸುವಾಕ್, ಪಯೋಮುಕ್ ಇತ್ಯಾದಯಃ.

ಜಕಾರಾಂತಃ ಪುಲ್ಲಿಂಗೋ ಭಿಷಕ್ಛಬ್ದಃ—ವೈದ್ಯನು.

ಭಿಷಕ್	ಭಿಷಜೌ	ಭಿಷಜಃ
ಹೇ ಭಿಷಕ್	ಹೇ ಭಿಷಜೌ	ಹೇ ಭಿಷಜಃ
ಭಿಷಜಂ	ಭಿಷಜೌ	ಭಿಷಜಃ
ಭಿಷಜಾ	ಭಿಷಗ್ಭ್ಯಾಂ	ಭಿಷಗ್ಭಿಃ
ಭಿಷಜೇ	ಭಿಷಗ್ಭ್ಯಾಂ	ಭಿಷಗ್ಭ್ಯಃ
ಭಿಷಜಃ	ಭಿಷಗ್ಭ್ಯಾಂ	ಭಿಷಗ್ಭ್ಯಃ
ಭಿಷಜಃ	ಭಿಷಜೋಃ	ಭಿಷಜಾಂ
ಭಿಷಜಿ	ಭಿಷಜೋಃ	ಭಿಷಕ್ಷು

ಏವಂ ತನುತ್ಯಕ್, ಋತ್ವಿಕ್ ಇತ್ಯಾದಯಃ.

ತಕಾರಾಂತಃ ಪುಲ್ಲಿಂಗೋ ಮರುಚ್ಛಬ್ದಃ—ಗಾಳಿಯು.

ಮರುತ್	ಮರುತೌ	ಮರುತಃ
ಹೇ ಮರುತ್	ಹೇ ಮರುತೌ	ಹೇ ಮರುತಃ
ಮರುತಂ	ಮರುತೌ	ಮರುತಃ
ಮರುತಾ	ಮರುದ್ಭ್ಯಾಂ	ಮರುದ್ಭಿಃ
ಮರುತೇ	ಮರುದ್ಭ್ಯಾಂ	ಮರುದ್ಭ್ಯಃ
ಮರುತಃ	ಮರುದ್ಭ್ಯಾಂ	ಮರುದ್ಭ್ಯಃ
ಮರುತಃ	ಮರುತೋಃ	ಮರುತಾಂ
ಮರುತಿ	ಮರುತೋಃ	ಮರುತ್ಸು

ಏವಂ ಇಂದ್ರಜಿತ್, ಸೋಮಸುತ್, ಭಾಷ್ಯಕೃತ್, ಜಾಗ್ರತ್, ದರಿದ್ರತ್, ಶಾಸತ್, ಚಕಾಸತ್, ದಧತ್, ದದತ್, ಜುಹ್ವತ್, ಬಿಭ್ಯತ್, ಬೋಭುವತ್ ಇತ್ಯಾದಯಃ.

ತಕಾರಾಂತಃ ಪುಲ್ಲಿಂಗಃ ಪಚಚ್ಛಬ್ದಃ—ಪಾಕಮಾಡುವಂಥ.

ಪಚನ್	ಪಚಂತೌ	ಪಚಂತಃ
ಹೇ ಪಚನ್	ಹೇ ಪಚಂತೌ	ಹೇ ಪಚಂತಃ
ಪಚಂತಂ	ಪಚಂತೌ	ಪಚಂತಃ

ಶೇಷಂ ಮರುಚ್ಛಬ್ದವತ್.

ಏವಂ ಭವನ್, ಅದನ್, ದೀವ್ಯನ್, ಸುನ್ವನ್, ತುದನ್, ರುಂಧನ್, ಕುರ್ವನ್, ಕ್ರೀಣನ್, ಕಾರಾಯನ್, ಚಿಕೀರ್ಷನ್, ಪುತ್ರೀಯನ್ ಇತ್ಯಾದಯಃ.

ತಕಾರಾಂತಃ ಪುಲ್ಲಿಂಗೋ ಧೀಮಚ್ಛಬ್ದಃ—ಬುದ್ಧಿವಂತನು.

ಧೀಮಾನ್	ಧೀಮಂತೌ	ಧೀಮಂತಃ
ಹೇ ಧೀಮನ್	ಹೇ ಧೀಮಂತೌ	ಹೇ ಧೀಮಂತಃ
ಧೀಮಂತಂ	ಧೀಮಂತೌ	ಧೀಮತಃ

ಶೇಷಂ ಮರುಚ್ಛಬ್ದವತ್.

ಏವಂ ಗುಣವಾನ್, ಭವಾನ್ ಇತ್ಯಾದಯಃ.

ತಕಾರಾಂತಃ ಪುಲ್ಲಿಂಗೋ ಮಹಚ್ಛಬ್ದಃ—ದೊಡ್ಡದಾದ.

ಮಹಾನ್	ಮಹಾಂತೌ	ಮಹಾಂತಃ
ಹೇ ಮಹನ್	ಹೇ ಮಹಾಂತೌ	ಹೇ ಮಹಾಂತಃ
ಮಹಾಂತಂ	ಮಹಾಂತೌ	ಮಹತಃ

ಶೇಷಂ ಮರುಚ್ಛಬ್ದವತ್.

ದಕಾರಾಂತಃ ಪುಲ್ಲಿಂಗೋ ದಿವಿಷಚ್ಛಬ್ದಃ—ದೇವತೆಯು.

ದಿವಿಷತ್	ದಿವಿಷದೌ	ದಿವಿಷದಃ
ಹೇ ದಿವಷತ್	ಹೇ ದಿವಿಷದೌ	ಹೇ ದಿವಿಷದಃ
ದಿವಿಷದಂ	ದಿವಿಷದೌ	ದಿವಿಷದಃ
ದಿವಿಷದಾ	ದಿವಿಷದ್ಭ್ಯಾಂ	ದಿವಿಷದ್ಭಿಃ
ದಿವಿಷದೇ	ದಿವಿಷದ್ಭ್ಯಾಂ	ದಿವಿಷದ್ಭ್ಯಃ
ದಿವಿಷದಃ	ದಿವಿಷದ್ಭ್ಯಾಂ	ದಿವಿಷದ್ಭ್ಯಃ
ದಿವಿಷದಃ	ದಿವಿಷದೋಃ	ದಿವಿಷದಾಂ
ದಿವಿಷದಿ	ದಿವಿಷದೋಃ	ದಿವಿಷತ್ಸು

ಏವಂ ವೇದವಿತ್, ಕ್ರವ್ಯಾತ್ ಇತ್ಯಾದಯಃ.

ನಕಾರಾಂತಃ ಪುಲ್ಲಿಂಗೋ ರಾಜನ್ ಶಬ್ದಃ—ದೊರೆಯು.

ರಾಜಾ	ರಾಜಾನೌ	ರಾಜಾನಃ
ಹೇ ರಾಜನ್	ಹೇ ರಾಜಾನೌ	ಹೇ ರಾಜಾನಃ
ರಾಜಾನಂ	ರಾಜಾನೌ	ರಾಜ್ಞಃ
ರಾಜ್ಞಾ	ರಾಜಭ್ಯಾಂ	ರಾಜಭಿಃ
ರಾಜ್ಞೇ	ರಾಜಭ್ಯಾಂ	ರಾಜಭ್ಯಃ
ರಾಜ್ಞಃ	ರಾಜಭ್ಯಾಂ	ರಾಜಭ್ಯಃ
ರಾಜ್ಞಃ	ರಾಜ್ಞೋಃ	ರಾಜ್ಞಾಂ
ರಾಜ್ಞಿ ರಾಜನಿ	ರಾಜ್ಞೋಃ	ರಾಜಸು

ಏವಂ ಸುತ್ರಾಮಾ, ವೃಷಾ, ಮಹಿಮಾ ಇತ್ಯಾದಯಃ.

ನಕಾರಾಂತಃ ಪುಲ್ಲಿಂಗ ಆತ್ಮನ್ ಶಬ್ದಃ—ಜೀವನು.

ಆತ್ಮಾ	ಆತ್ಮಾನೌ	ಆತ್ಮಾನಃ
ಹೇ ಆತ್ಮನ್	ಹೇ ಆತ್ಮಾನೌ	ಹೇ ಆತ್ಮಾನಃ
ಆತ್ಮಾನಂ	ಆತ್ಮಾನೌ	ಆತ್ಮನಃ
ಆತ್ಮನಾ	ಆತ್ಮಭ್ಯಾಂ	ಆತ್ಮಭಿಃ
ಆತ್ಮನೇ	ಆತ್ಮಭ್ಯಾಂ	ಆತ್ಮಭ್ಯಃ
ಆತ್ಮನಃ	ಆತ್ಮಭ್ಯಾಂ	ಆತ್ಮಭ್ಯಃ
ಆತ್ಮನಃ	ಆತ್ಮನೋಃ	ಆತ್ಮನಾಂ
ಆತ್ಮನಿ	ಆತ್ಮನೋಃ	ಆತ್ಮಸು

ಏವಂ ಪಾಪ್ಮಾ, ಯಜ್ವಾ ಇತ್ಯಾದಯಃ.

ನಕಾರಾಂತಃ ಪುಲ್ಲಿಂಗೋ ಗುಣೀಶಬ್ದಃ—ಗುಣವಂತನು.

ಗುಣೀ	ಗುಣಿನೌ	ಗುಣಿನಃ
ಹೇ ಗುಣಿನ್	ಹೇ ಗುಣಿನೌ	ಹೇ ಗುಣಿನಃ
ಗುಣಿನಂ	ಗುಣಿನೌ	ಗುಣಿನಃ
ಗುಣಿನಾ	ಗುಣಿಭ್ಯಾಂ	ಗುಣಿಭಿಃ
ಗುಣಿನೇ	ಗುಣಿಭ್ಯಾಂ	ಗುಣಿಭ್ಯಃ
ಗುಣಿನಃ	ಗುಣಿಭ್ಯಾಂ	ಗುಣಿಭ್ಯಃ
ಗುಣಿನಃ	ಗುಣಿನೋಃ	ಗುಣಿನಾಂ
ಗುಣಿನಿ	ಗುಣಿನೋಃ	ಗುಣಿಷು

ಏವಂ ಯಶಸ್ವೀ, ಕರೀ ಇತ್ಯಾದಯಃ.

ಶಕಾರಾಂತಃ ಪುಲ್ಲಿಂಗೋ ವಿಟ್ಶಬ್ದಃ—ವೈಶ್ಯನು.

ವಿಟ್	ವಿಶೌ	ವಿಶಃ
ಹೇ ವಿಟ್	ಹೇ ವಿಶೌ	ಹೇ ವಿಶಃ
ವಿಶಂ	ವಿಶೌ	ವಿಶಃ
ವಿಶಾ	ವಿಡ್ಭ್ಯಾಂ	ವಿಡ್ಭಿಃ
ವಿಶೇ	ವಿಡ್ಭ್ಯಾಂ	ವಿಡ್ಭ್ಯಃ
ವಿಶಃ	ವಿಡ್ಭ್ಯಾಂ	ವಿಡ್ಭ್ಯಃ
ವಿಶಃ	ವಿಶೋಃ	ವಿಶಾಂ
ವಿಶಿ	ವಿಶೋಃ	ವಿಟ್ಸು

ಏವಂ ಭ್ರಟ್, ಮೃಟ್ ಇತ್ಯಾದಯಃ.

ಷಕಾರಾಂತಃ ಪುಲ್ಲಿಂಗೋ ದ್ವಿಟ್ಛಬ್ದಃ—ಶತ್ರುವು.

ದ್ವಿಟ್	ದ್ವಿಷೌ	ದ್ವಿಷಃ
ಹೇ ದ್ವಿಟ್	ಹೇ ದ್ವಿಷೌ	ಹೇ ದ್ವಿಷಃ
ದ್ವಿಷಂ	ದ್ವಿಷೌ	ದ್ವಿಷಃ
ದ್ವಿಷಾ	ದ್ವಿಡ್ಭ್ಯಾಂ	ದ್ವಿಡ್ಭಿಃ
ದ್ವಿಷೇ	ದ್ವಿಡ್ಭ್ಯಾಂ	ದ್ವಿಡ್ಭ್ಯಃ
ದ್ವಿಷಃ	ದ್ವಿಡ್ಭ್ಯಾಂ	ದ್ವಿಷಡ್ಭ್ಯಃ
ದ್ವಿಷಃ	ದ್ವಿಷೋಃ	ದ್ವಿಷಾಂ
ದ್ವಿಷಿ	ದ್ವಿಷೋಃ	ದ್ವಿಟ್ಸು

ಏವಂ ರತ್ನಮುಟ್, ಸಿತತ್ವಿಟ್ ಇತ್ಯಾದಯಃ.

ಸಕಾರಾಂತಃ ಪುಲ್ಲಿಂಗೋ ವೇಧಶ್ಶಬ್ದಃ—ಬ್ರಹ್ಮನು.

ವೇಧಾಃ	ವೇಧಸೌ	ವೇಧಸಃ
ಹೇ ವೇಧಃ	ಹೇ ವೇಧಸೌ	ಹೇ ವೇಧಸಃ
ವೇಧಸಂ	ವೇಧಸೌ	ವೇಧಸಃ
ವೇಧಸಾ	ವೇಧೋಭ್ಯಾಂ	ವೇಧೋಭಿಃ
ವೇಧಸೇ	ವೇಧೋಭ್ಯಾಂ	ವೇಧೋಭ್ಯಃ
ವೇಧಸಃ	ವೇಧೋಭ್ಯಾಂ	ವೇಧೋಭ್ಯಃ
ವೇಧಸಃ	ವೇಧಸೋಃ	ವೇಧಸಾಂ
ವೇಧಸಿ	ವೇಧಸೋಃ	ವೇಧಸ್ಸು

ಏವಂ ಚಂದ್ರಮಾಃ ಇತ್ಯಾದಯಃ.

ಸಕಾರಾಂತಃ ಪುಲ್ಲಿಂಗಃ ಶ್ರೇಯಶ್ಶಬ್ದಃ—ಶ್ರೇಷ್ಠನು.

ಶ್ರೇಯಾನ್	ಶ್ರೇಯಾಂಸೌ	ಶ್ರೇಯಾಂಸಃ
ಹೇ ಶ್ರೇಯನ್	ಹೇ ಶ್ರೇಯಾಂಸೌ	ಹೇ ಶ್ರೇಯಾಂಸಃ
ಶ್ರೇಯಾಂಸಂ	ಶ್ರೇಯಾಂಸೌ	ಶ್ರೇಯಸಃ

ಶೇಷಂ ವೇಧಶ್ಶಬ್ದವತ್.

ಏವಂ ಪ್ರೇಯಾನ್, ಗರೀಯಾನ್ ಇತ್ಯಾದಯಃ.

ಸಕಾರಾಂತಃ ಪುಲ್ಲಿಂಗೋ ವಿದ್ವಚ್ಛಬ್ದಃ—ವಿದ್ವಾಂಸನು.

ವಿದ್ವಾನ್	ವಿದ್ವಾಂಸೌ	ವಿದ್ವಾಂಸಃ
ಹೇ ವಿದ್ವನ್	ಹೇ ವಿದ್ವಾಂಸೌ	ಹೇ ವಿದ್ವಾಂಸಃ
ವಿದ್ವಾಂಸಂ	ವಿದ್ವಾಂಸೌ	ವಿದುಷಃ
ವಿದುಷಾ	ವಿದ್ವದ್ಭ್ಯಾಂ	ವಿದ್ವದ್ಭಿಃ
ವಿದುಷೇ	ವಿದ್ವದ್ಭ್ಯಾಂ	ವಿದ್ವದ್ಭ್ಯಃ
ವಿದುಷಃ	ವಿದ್ವದ್ಭ್ಯಾಂ	ವಿದ್ವದ್ಭ್ಯಃ
ವಿದುಷಃ	ವಿದುಷೋಃ	ವಿದುಷಾಂ
ವಿದುಷಿ	ವಿದುಷೋಃ	ವಿದ್ವತ್ಸು

ಏವಂ ಆಸೇದಿವಾನ್, ಉಪೇಯಿವಾನ್, ತಸ್ಥಿವಾನ್ ಇತ್ಯಾದಯಃ.

ಹಕಾರಾಂತಃ ಪುಲ್ಲಿಂಗೋ ಲಿಟ್ಛಬ್ದಃ—ಆಸ್ವಾದನೆ ಮಾಡುವನು.

ಲಿಟ್	ಲಿಹೌ	ಲಿಹಃ
ಹೇ ಲಿಟ್	ಹೇ ಲಿಹೌ	ಹೇ ಲಿಹಃ
ಲಿಹಂ	ಲಿಹೌ	ಲಿಹಃ
ಲಿಹಾ	ಲಿಡ್ಭ್ಯಾಂ	ಲಿಡ್ಭಿಃ
ಲಿಹೇ	ಲಿಡ್ಭ್ಯಾಂ	ಲಿಡ್ಭ್ಯಃ
ಲಿಹಃ	ಲಿಡ್ಭ್ಯಾಂ	ಲಿಡ್ಭ್ಯಃ
ಲಿಹಃ	ಲಿಹೋಃ	ಲಿಹಾಂ
ಲಿಹಿ	ಲಿಹೋಃ	ಲಿಟ್ಸು

ಏವಂ ಮಹೀರುಟ್ ಇತ್ಯಾದಯಃ.

ಅಥ ಹಲಂತ ಸ್ತ್ರೀಲಿಂಗಸಾಧಾರಣಶಬ್ದಾಃ.

ತ್ವಕ್ಛಬ್ದೋ ಜಲಮುಕ್ಛಬ್ದವತ್; ಸ್ರಕ್ಛಬ್ದೋ ಭಿಷಕ್ಛಬ್ದವತ್; ತಕಾರಾಂತಾಃ ಪ್ರಾಯಶಃ ಸ್ತ್ರೀಲಿಂಗೇ ಈಕಾರಾಂತಾ ಭವಂತಿ, ಯಥಾ—ಜಕ್ಷತೀ, ಜಾಗ್ರತೀ, ದರಿದ್ರತೀ, ಶಾಸತೀ, ಚಕಾಸತೀ, ದಧತೀ, ದದತೀ, ಜುಹ್ವತೀ, ಬಿಭ್ರತೀ, ಜೋಭುವತೀ, ಅದತೀ, ಸುನ್ವತೀ, ರುಂಧತೀ, ಕುರ್ವತೀ, ಕ್ರೀಣತೀ, ಧೀಮತೀ, ಯಾವತೀ, ತಾವತೀ, ಇಯತೀ, ಕಿಯತೀ, ಭಾತೀ, ಭಾಂತೀ, ಗುಣವತೀ, ಭವತೀ, ಭವಂತೀ, ನಿದ್ರಾತೀ, ನಿದ್ರಾಂತೀ, ತುದತೀ, ತುದಂತೀ, ಲಸಂತೀ, ಪಚಂತೀ, ಕಾರಯಂತೀ, ಚಿಕೀರ್ಷಂತೀ, ದೀವ್ಯಂತೀ, ಜೀರ್ಯಂತೀ, ಇತ್ಯಾದಯಃ.

ತಕಾರಾಂತ ಸ್ತ್ರೀಲಿಂಗೋ ಹರಿಚ್ಛಬ್ದಃ—ದಿಕ್ಕು.

ಹರಿತ್	ಹರಿತೌ	ಹರಿತಃ

ಶೇಷಂ ಮರುಚ್ಛಬ್ದವತ್.

ಸಂಪಚ್ಛಬ್ದೋ ದಿವಿಷಚ್ಛಬ್ದವತ್.

ಧಕಾರಾಂತ ಸ್ತ್ರೀಲಿಂಗಃ ಕ್ಷುಚ್ಛಬ್ದಃ—ಹಸಿವು.

ಕ್ಷುತ್	ಕ್ಷುಧೌ	ಕ್ಷುಧಃ
ಹೇ ಕ್ಷುತ್	ಹೇ ಕ್ಷುಧೌ	ಹೇ ಕ್ಷುಧಃ
ಕ್ಷುಧಂ	ಕ್ಷುಧೌ	ಕ್ಷುಧಃ
ಕ್ಷುಧಾ	ಕ್ಷುದ್ಭ್ಯಾಂ	ಕ್ಷುದ್ಭಿಃ
ಕ್ಷುಧೇ	ಕ್ಷುದ್ಭ್ಯಾಂ	ಕ್ಷುದ್ಭ್ಯಃ
ಕ್ಷುಧಃ	ಕ್ಷುದ್ಭ್ಯಾಂ	ಕ್ಷುದ್ಭ್ಯಃ
ಕ್ಷುಧಃ	ಕ್ಷುಧೋಃ	ಕ್ಷುಧಾಂ
ಕ್ಷುಧಿ	ಕ್ಷುಧೋಃ	ಕ್ಷುತ್ಸು

ಭಕಾರಾಂತ ಸ್ತ್ರೀಲಿಂಗಃ ಕಕುಚ್ಛಬ್ದಃ—ದಿಕ್ಕು.

ಕಕುಪ್	ಕಕುಭೌ	ಕಕುಭಃ
ಹೇ ಕಕುಪ್	ಹೇ ಕಕುಭೌ	ಹೇ ಕಕುಭಃ
ಕಕುಭಂ	ಕಕುಭೌ	ಕಕುಭಃ
ಕಕುಭಾ	ಕಕುಭ್ಭ್ಯಾಂ	ಕಕುಭ್ಭಿಃ
ಕಕುಭೇ	ಕಕುಭ್ಭ್ಯಾಂ	ಕಕುಭ್ಭ್ಯಃ
ಕಕುಭಃ	ಕಕುಭ್ಭ್ಯಾಂ	ಕಕುಭ್ಭ್ಯಃ
ಕಕುಭಃ	ಕಕುಭೋಃ	ಕಕುಭಾಂ
ಕಕುಭಿ	ಕಕುಭೋಃ	ಕಕುಪ್ಸು

ರೇಫಾಂತ ಸ್ತ್ರೀಲಿಂಗೋ ಗೀರ್ಶಬ್ದಃ—ವಾಕ್ಕು.

ಗೀಃ	ಗಿರೌ	ಗಿರಃ
ಹೇ ಗೀಃ	ಹೇ ಗಿರೌ	ಹೇ ಗಿರಃ
ಗಿರಂ	ಗಿರೌ	ಗಿರಃ
ಗಿರಾ	ಗೀರ್ಭ್ಯಾಂ	ಗೀರ್ಭಿಃ
ಗಿರೇ	ಗೀರ್ಭ್ಯಾಂ	ಗೀರ್ಭ್ಯಃ
ಗಿರಃ	ಗೀರ್ಭ್ಯಾಂ	ಗೀರ್ಭ್ಯಃ
ಗಿರಃ	ಗಿರೋಃ	ಗಿರಾಂ
ಗಿರಿ	ಗೀರೋಃ	ಗೀರ್ಷು

ಏವಂ ಪೂಃ, ಧೂಃ, ಇತ್ಯಾದಯಃ.

ವಕಾರಾಂತ ಸ್ತ್ರೀಲಿಂಗೋ ದಿವ್ಶಬ್ದಃ—ಸ್ವರ್ಗವು.

ದ್ಯೌಃ	ದಿವೌ	ದಿವಃ
ಹೇ ದ್ಯೌಃ	ಹೇದಿವೌ	ಹೇ ದಿವಃ
ದಿವಂ	ದಿವೌ	ದಿವಃ
ದಿವಾ	ದ್ಯುಭ್ಯಾಂ	ದ್ಯುಭಿಃ
ದಿವೇ	ದ್ಯುಭ್ಯಾಂ	ದ್ಯುಭ್ಯಃ
ದಿವಃ	ದ್ಯುಭ್ಯಾಂ	ದ್ಯುಭ್ಯಃ
ದಿವಃ	ದಿವೋಃ	ದಿವಾಂ
ದಿವಿ	ದಿವೋಃ	ದ್ಯುಷು

ಶಕಾರಾಂತ ಸ್ತ್ರೀಲಿಂಗೋ ದಿಕ್ಛಬ್ದಃ—ದಿಕ್ಕು.

ದಿಕ್	ದಿಶೌ	ದಿಶಃ
ಹೇ ದಿಕ್	ಹೇ ದಿಶೌ	ಹೇ ದಿಶಃ
ದಿಶಂ	ದಿಶೌ	ದಿಶಃ
ದಿಶಾ	ದಿಗ್ಭ್ಯಾಂ	ದಿಗ್ಭಿಃ
ದಿಶೇ	ದಿಗ್ಭ್ಯಾಂ	ದಿಗ್ಭ್ಯಃ
ದಿಶಃ	ದಿಗ್ಭ್ಯಾಂ	ದಿಗ್ಭ್ಯಃ
ದಿಶಃ	ದಿಶೋಃ	ದಿಶಾಂ
ದಿಶಿ	ದಿಶೋಃ	ದಿಕ್ಷು

ಏವಂ ಯಾದೃಕ್, ತಾದೃಕ್ ಇತ್ಯಾದಯಃ.

ಅಥ ಹಲಂತನಪುಂಸಕಲಿಂಗ ಸಾಧಾರಣಶಬ್ದಾಃ.

ಚಕಾರಾಂತ ನಪುಂಸಕಲಿಂಗಸ್ಸುವಾಕ್ಛಬ್ದಃ—ಒಳ್ಳೆಯ ವಾಕ್ಕುಗಳು.

ಸುವಾಕ್	ಸವಾಚೀ	ಸುವಾಂಚಿ

ಪುನಸ್ತದ್ವತ್; ಶೇಷಂ ಜಲಮುಕ್ಛಬ್ದವತ್.

ಜಕಾರಾಂತ ನಪುಂಸಕಲಿಂಗೋಽಸೃಕ್ಛಬ್ದಃ—ರಕ್ತವು.

ಅಸೃಕ್	ಅಸೃಜೀ	ಅಸೃಂಜಿ
ಹೇ ಅಸೃಕ್	ಹೇ ಅಸೃಜೀ	ಹೇ ಅಸೃಂಜಿ

ಪುನಸ್ತದ್ವತ್; ಶೇಷಂ ಭಿಷಕ್ಛಬ್ದವದ್.

ತಕಾರಾಂತ ನಪುಂಸಕಲಿಗೋ ಯಕೃಚ್ಛಬ್ದಃ—ಮಾಂಸವಿಶೇಷವು

ಯಕೃತ್	ಯಕೃತೀ	ಯಕೃಂತಿ
ಹೇ ಯಕೃತ್	ಹೇ ಯಕೃತೀ	ಹೇ ಯಕೃಂತಿ

ಪುನಸ್ತದ್ವತ್; ಶೇಷಂ ಮರುಚ್ಛಬ್ದವತ್.

ಏವಂ ಶಕೃತ್, ಕರ್ಮಕೃತ್ ಇತ್ಯಾದಯಃ.

ತಕಾರಾಂತ ನಪುಂಸಕಲಿಗೋ ದಧಚ್ಛಬ್ದಃ—ಧರಿಸುವಂತಹ.

ದಧತ್	ದಧತೀ	ದಧಂತಿ ದಧತಿ
ಹೇ ದಧತ್	ಹೇ ದಧತೀ	ಹೇ ದಧಂತಿ ಹೇ ದಧತಿ

ಪುನಸ್ತದ್ವತ್ ; ಶೇಷಂ ಮರುಚ್ಛಬ್ದವತ್.

ಏವಂ ಜಾಗ್ರತ್, ದರಿದ್ರತ್ ಇತ್ಯಾದಯಃ.

ತಕಾರಾಂತ ನಪುಂಸಕಲಿಂಗಸ್ತುದಚ್ಛಬ್ದಃ—ವ್ಯಥೆಪಡಿಸುವಂತಹ

ತುದತ್	ತುದಂತೀ ತುದತೀ	ತುದಂತಿ

ಪುನಸ್ತದ್ವತ್; ಶೇಷಂ ಪುಂವತ್.

ಏವಂ ಭಾತ್, ಉಲ್ಲಸತ್ ಇತ್ಯಾದಯಃ.

ತಕಾರಾಂತನಪುಂಸಕಲಿಂಗಃ ಪಚಚ್ಛಬ್ದಃ—ಅಡುಗೆಮಾಡುವಂತಹ

ಪಚತ್	ಪಚತೀ	ಪಚಂತಿ

ಪುನಸ್ತದ್ವತ್; ಶೇಷಂ ಪುಂವತ್.

ಏವಂ ಗಚ್ಛತ್, ಭವತ್, ದೀವ್ಯತ್, ಮಾದ್ಯತ್, ಚಿಕೀರ್ಷತ್, ಪುತ್ರೀಯತ್ ಇತ್ಯಾದಯಃ.

ತಕಾರಾಂತ ನಪುಂಸಕಲಿಂಗೋ ಮಹಚ್ಛಬ್ದಃ.

ಮಹತ್	ಮಹತೀ	ಮಹಂತಿ

ಪುನಸ್ತದ್ವತ್; ಶೇಷಂ ಪುಂವತ್.

ದಕಾರಾಂತ ನಪುಂಸಕಲಿಂಗೋ ಹೃಚ್ಛಬ್ದಃ—ಮನಸ್ಸು.

ಹೃತ್	ಹೃದೀ	ಹೃಂದಿ

ಪುನಸ್ತದ್ವತ್; ಶೇಷಂ ದಿವಿಷಚ್ಛಬ್ದವತ್.

ಏವಂ ಸಮುತ್, ಪಾಪನುತ್ ಇತ್ಯಾದಯಃ.

ನಕಾರಾಂತ ನಪುಂಸಕಲಿಗೋ ನಾಮನ್ ಶಬ್ದಃ— ಹೆಸರು.

ನಾಮ	ನಾಮ್ನೀ / ನಾಮನೀ	ನಾಮಾನಿ
ಹೇ ನಾಮನ್ / ಹೇ ನಾಮ	ಹೇ ನಾಮ್ನೀ / ಹೇ ನಾಮನೀ	ಹೇ ನಾಮಾನಿ
ನಾಮ	ನಾಮ್ನೀ / ನಾಮನೀ	ನಾಮಾನಿ

ಶೇಷಂ ರಾಜನ್ ಶಬ್ದವತ್.

ನಕಾರಾಂತ ನಪುಂಸಕಲಿಂಗೋ ವರ್ಮನ್ ಶಬ್ದಃ—ಕವಚವು.

ವರ್ಮ	ವರ್ಮಣೀ	ವರ್ಮಾಣಿ
ಹೇ ವರ್ಮನ್ / ಹೇ ವರ್ಮ	ಹೇ ವರ್ಮಣೀ	ಹೇ ವರ್ಮಾಣಿ
ವರ್ಮ	ವರ್ಮಣೀ	ವರ್ಮಾಣಿ

ಶೇಷಮಾತ್ಮನ್ ಶಬ್ದವತ್.

ಏವಂ ಮರ್ಮನ್, ನರ್ಮನ್ ಇತ್ಯಾದಯಃ.

ನಕಾರಾಂತ ನಪುಂಸಕಲಿಂಗೋಗುಣಿನ್ ಶಬ್ದಃ—ಗುಣವುಳ್ಳ.

ಗುಣಿ	ಗುಣಿನೀ	ಗುಣೀನಿ
ಹೇ ಗುಣಿನ್ / ಹೇ ಗುಣಿ	ಹೇ ಗುಣಿನೀ	ಹೇ ಗುಣೀನಿ
ಗುಣಿ	ಗುಣಿನೀ	ಗುಣೀನಿ

ಶೇಷಂ ಪುಂವತ್.

ಏವಂ ಸ್ರಗ್ವಿ, ವಾಗ್ಮಿ ಇತ್ಯಾದಯಃ.

ಶಕಾರಾಂತ ನಪುಂಸಕಲಿಂಗ ಸ್ತಾದೃಕ್ಛಬ್ದಃ—ಅಂತಹ.

ತಾದೃಕ್ ತಾದೃಶೀ ತಾದೃಂಶಿ

ಪುನಸ್ತದ್ವತ್; ಶೇಷಂ ಪುವತ್.

ಏವಂ ಯಾದೃಕ್ ಇತ್ಯಾದಯಃ.

ಷಕಾರಾಂತ ನಪುಂಸಲಿಂಗ ಸ್ಸಿತತ್ವಿಟ್ಛಬ್ದಃ—ಶುಭ್ರವಾದ ಕಾಂತಿಯುಳ್ಳ.

ಸಿತತ್ವಿಟ್ ಸಿತತ್ವಿಷೀ ಸಿತತ್ವಿಂಷಿ

ಪುನಸ್ತದ್ವತ್; ಶೇಷಂ ದ್ವಿಟ್ಛಬ್ದವತ್.

ಏವಂ ರತ್ನಮುಟ್ ಇತ್ಯಾದಯಃ.

ಸಕಾರಾಂತ ನಪುಂಸಕಲಿಂಗೋ ಮನಶ್ಶಬ್ದಃ—ಚಿತ್ತವು.

ಮನಃ ಮನಸೀ ಮನಾಂಸಿ

ಪುನಸ್ತದ್ವತ್; ಶೇಷಂ ವೇಧಶ್ಶಬ್ದವತ್.

ಏವಂ ಪಯಃ, ವಯಃ ಇತ್ಯಾದಯಃ.

ಹಕಾರಾಂತ ನಪುಂಸಕಲಿಂಗೋ ಲಿಟ್ಛಬ್ದಃ,—ಅಸ್ವಾದಿಸುವ.

ಲಿಟ್ ಲಿಹೀ ಲಿಂಹಿ

ಪುನಸ್ತದ್ವತ್; ಶೇಷಂ ಪುಂವತ್.

ಅಥ ಸರ್ವನಾಮಶಬ್ದಾಃ.

ಸರ್ವ, ವಿಶ್ವ, ಕತರ, ಕತಮ, ಯತರ, ಯತಮ, ತತರ, ತತಮ, ಏಕ, ಏಕತರ, ಏಕತಮ, ಅನ್ಯ, ಅನ್ಯತರ, ಇತರ, ತ್ವ, ಸಮ, ಸಿಮ, ನೇಮ, ಪೂರ್ವ, ಪರ,

ಅವರ, ದಕ್ಷಿಣ, ಉತ್ತರ, ಅಧರ, ಅಪರ, ಸ್ವ, ಅಂತರ, ಏಕ, ಉಭ, ಉಭಯ, ದ್ವಿ, ತ್ವತ್, ಭವತ್, ತದ್, ತ್ಯತ್, ಯದ್, ಏತದ್, ಯುಷ್ಮದ್, ಅಸ್ಮದ್, ಕಿಮ್, ಇದಮ್, ಅದಸ್, ಇವೇ ಸರ್ವನಾಮಶಬ್ದಾಃ.

ಅಕಾರಾಂತಃ ಪುಲ್ಲಿಂಗಸ್ಸರ್ವಶಬ್ದಃ—ಸಮಸ್ತ.

ಸರ್ವಃ	ಸರ್ವೌ	ಸರ್ವೇ
ಹೇ ಸರ್ವ	ಹೇ ಸರ್ವೌ	ಹೇಸರ್ವೇ
ಸರ್ವಂ	ಸರ್ವೌ	ಸರ್ವಾನ್
ಸರ್ವೇಣ	ಸರ್ವಾಭ್ಯಾಂ	ಸರ್ವೈಃ
ಸರ್ವಸ್ಮೈ	ಸರ್ವಾಭ್ಯಾಂ	ಸರ್ವೇಭ್ಯಃ
ಸರ್ವಸ್ಮಾತ್	ಸರ್ವಾಭ್ಯಾಂ	ಸರ್ವೇಭ್ಯಃ
ಸರ್ವಸ್ಯ	ಸರ್ವಯೋಃ	ಸರ್ವೇಷಾಂ
ಸರ್ವಸ್ಮಿನ್	ಸರ್ವಯೋಃ	ಸರ್ವೇಷು

ಏವಂ ವಿಶ್ವಾದಿ ಸಿಮಶಬ್ದ ಪರ್ಯಂತಾನಾಂ ರೂಪಂ.

ಅಕಾರಾಂತಃ ಪುಲ್ಲಿಂಗೋ ನೇಮಶಬ್ದಃ—ಅರ್ಧವು.

ನೇಮಃ	ನೇಮೌ	ನೇಮೇ / ನೇಮಾಃ
ಹೇ ನೇಮ	ಹೇ ನೇಮೌ	ಹೇ ನೇಮೇ / ಹೇ ನೇಮಾಃ

ಶೇಷಂ ಸರ್ವಶಬ್ದವತ್

ಅಕಾರಾಂತಃ ಪುಲ್ಲಿಂಗಃ ಪೂರ್ವಶಬ್ದಃ—ಮೊದಲನೆಯವನು.

ಪೂರ್ವಃ	ಪೂರ್ವೌ	ಪೂರ್ವೇ ಪೂರ್ವಾಃ
ಪೂರ್ವಂ	ಪೂರ್ವೌ	ಪೂರ್ವಾನ್
ಪೂರ್ವೇಣ	ಪೂರ್ವಾಭ್ಯಾಂ	ಪೂರ್ವೈಃ
ಪೂರ್ವಸ್ಮೈ	ಪೂರ್ವಾಭ್ಯಾಂ	ಪೂರ್ವೇಭ್ಯಃ
ಪೂರ್ವಸ್ಮಾತ್ ಪೂರ್ವಾತ್	ಪೂರ್ವಾಭ್ಯಾಂ	ಪೂರ್ವೇಭ್ಯಃ
ಪೂರ್ವಸ್ಯ	ಪೂರ್ವಯೋಃ	ಪೂರ್ವೇಷಾಂ
ಪೂರ್ವಸ್ಮಿನ್ ಪೂರ್ವೇ	ಪೂರ್ವಯೋಃ	ಪೂರ್ವೇಷು

ಏವಂ ಪರಪ್ರಭೃತ್ಯಂತರಶಬ್ದಪರ್ಯಂತಾನಾಂ ರೂಪಂ.

ಅಕಾರಾಂತಃ ಪುಲ್ಲಿಂಗಃ ಏಕಶಬ್ದಃ—ಒಂದು.

ಸರ್ವಶಬ್ದವತ್; ಸಂಖ್ಯಾವಾಚಕಶಬ್ದೇನಿತ್ಯೈಕವಚನಾಂತಃ, ಏಕಃ, ಏಕಂ, ಏಕೇನ, ಏಕಸ್ಮೈ, ಏಕಸ್ಮಾತ್, ಏಕಸ್ಯ, ಏಕಸ್ಮಿನ್.

ಅಕಾರಾಂತಃ ಪುಲ್ಲಿಂಗೋ ನಿತ್ಯಂದ್ವಿವಚನಃ
ಉಭಯಶಬ್ದಃ—ಇಬ್ಬರು.

ಉಭೌ, ಉಭೌ, ಉಭಾಭ್ಯಾಂ, ಉಭಾಭ್ಯಾಂ, ಉಭಾಭ್ಯಾಂ, ಉಭಯೋಃ, ಉಭಯೋಃ.

ಅಕಾರಾಂತಃ ಪುಲ್ಲಿಂಗಃ ಉಭಯಶಬ್ದೋದ್ವಿವಚನರಹಿತಃ—
ಎರಡು ಅವಯವವುಳ್ಳ.

ಉಭಯಃ	ಉಭಯೇ
ಉಭಯಂ	ಉಭಯಾನ್
ಉಭಯೇನ	ಉಭಯೈಃ
ಉಭಯಸ್ಮೈ	ಉಭಯೇಭ್ಯಃ
ಉಭಯಸ್ಮಾತ್	ಉಭಯೇಭ್ಯಃ
ಉಭಯಸ್ಯ	ಉಭಯೇಷಾಂ
ಉಭಯಸ್ಮಿನ್	ಉಭಯೇಷು

ಇಕಾರಾಂತಃ ಪುಲ್ಲಿಂಗೋ ದ್ವಿಶಬ್ದೋ ನಿತ್ಯಂ ದ್ವಿವಚನಾಂತಃ.

ದ್ವೌ, ದ್ವೌ, ದ್ವಾಭ್ಯಾಂ, ದ್ವಾಭ್ಯಾಂ, ದ್ವಾಭ್ಯಾಂ, ದ್ವಯೋಃ, ದ್ವಯೋಃ.

ತ್ಯಚ್ಛಬ್ದೋ ಮರುಚ್ಛಬ್ದವತ್; ಭವಚ್ಛಬ್ದೋ, ಧೀಮಚ್ಛಬ್ದವತ್.

ದಕಾರಾಂತಃ ಪುಲ್ಲಿಂಗ ಸ್ತಚ್ಛಬ್ದಃ—ಅವನು.

ಸಃ	ತೌ	ತೇ
ತಂ	ತೌ	ತಾನ್
ತೇನ	ತಾಭ್ಯಾಂ	ತೈಃ
ತಸ್ಮೈ	ತಾಭ್ಯಾಂ	ತೇಭ್ಯಃ
ತಸ್ಮಾತ್	ತಾಭ್ಯಾಂ	ತೇಭ್ಯಃ
ತಸ್ಯ	ತಯೋಃ	ತೇಷಾಂ
ತಸ್ಮಿನ್	ತಯೋಃ	ತೇಷು

ಏವಂ ಸ್ಯಃ, ತ್ಯೌ, ತ್ಯೇ, ತ್ಯಂ, ತ್ಯೌ, ತ್ಯಾನ್.

ಯಃ, ಯೌ, ಯೇ, ಯಂ, ಯೌ, ಯಾನ್ ಇತ್ಯಾದಿ, ಸರ್ವಶಬ್ದವತ್.

ದಕಾರಾಂತಃ ಪುಲ್ಲಿಂಗಃ ಏತಚ್ಛಬ್ದಃ—ಇವನು.

ಏಷಃ	ಏತೌ	ಏತೇ
ಏತಮ್ ಏನಮ್	ಏತೌ ಏನೌ	ಏತಾನ್ ಏನಾನ್
ಏತೇನ ಏನೇನ	ಏತಾಭ್ಯಾಂ	ಏತೈಃ
ಏತಸ್ಮೈ	ಏತಾಭ್ಯಾಂ	ಏತೇಭ್ಯಃ
ಏತಸ್ಮಾತ್	ಏತಾಭ್ಯಾಂ	ಏತೇಭ್ಯಃ
ಏತಸ್ಯ	ಏತಯೋಃ ಏನಯೋಃ	ಏತೇಷಾಂ
ಏತಸ್ಮಿನ್	ಏತಯೋಃ ಏನಯೋಃ	ಏತೇಷು

ದಕಾರಾಂತಃ ಪುಲ್ಲಿಂಗೋ ಯುಷ್ಮಚ್ಛಬ್ದಃ—ನೀನು.

ತ್ವಮ್	ಯುವಾಮ್	ಯೂಯಂ
ತ್ವಾಮ್ ತ್ವಾ	ಯುವಾಮ್ ವಾಮ್	ಯುಷ್ಮಾನ್ ವಃ
ತ್ವಯಾ	ಯುವಾಭ್ಯಾಂ	ಯುಷ್ಮಾಭಿಃ
ತುಭ್ಯಂ ತೇ	ಯುವಾಭ್ಯಾಂ ವಾಮ್	ಯುಷ್ಮಭ್ಯಂ ವಃ
ತ್ವತ್	ಯುವಾಭ್ಯಾಂ	ಯುಷ್ಮತ್
ತವ ತೇ	ಯುವಯೋಃ ವಾಂ	ಯುಷ್ಮಾಕಂ ವಃ
ತ್ವಯಿ	ಯುವಯೋಃ	ಯುಷ್ಮಾಸು

ದಕಾರಾಂತಃ ಪುಲ್ಲಿಂಗೋಽಸ್ಮಚ್ಛಬ್ದಃ—ನಾನು.

ಅಹಂ	ಆವಾಂ	ವಯಂ
ಮಾಂ ಮಾ	ಆವಾಂ ನೌ	ಅಸ್ಮಾನ್ ನಃ
ಮಯಾ	ಆವಾಭ್ಯಾಂ	ಅಸ್ಮಾಭಿಃ
ಮಹ್ಯಂ ಮೇ	ಆವಾಭ್ಯಾಂ ನೌ	ಅಸ್ಮಭ್ಯಂ ನಃ
ಮತ್	ಆವಾಭ್ಯಾಂ	ಅಸ್ಮತ್
ಮಮ ಮೇ	ಆವಯೋಃ ನೌ	ಅಸ್ಮಾಕಂ ನಃ
ಮಯಿ	ಆವಯೋಃ	ಅಸ್ಮಾಸು

ಮಕಾರಾಂತಃ ಪುಲ್ಲಿಂಗಃ ಕಿಂಶಬ್ದಃ—ಯಾವನು.

ಕಃ, ಕೌ, ಕೇ, ಕಂ, ಕೌ, ಕಾನ್, ಇತ್ಯಾದಿ ತಚ್ಛಬ್ದವತ್.

ಮಕಾರಾಂತಃ ಪುಲ್ಲಿಂಗ ಇದಂಶಬ್ದಃ—ಇವನು.

ಅಯಂ	ಇಮೌ	ಇಮೇ
ಇಮಂ ಏನಂ	ಇಮೌ ಏನೌ	ಇಮಾನ್ ಏನಾನ್
ಅನೇನ ಏನೇನ	ಆಭ್ಯಾಂ	ಏಭಿಃ
ಅಸ್ಮೈ	ಆಭ್ಯಾಂ	ಏಭ್ಯಃ
ಅಸ್ಮಾತ್	ಆಭ್ಯಾಂ	ಏಭ್ಯಃ
ಅಸ್ಯ	ಅನಯೋಃ ಏನಯೋಃ	ಏಷಾಂ
ಅಸ್ಮಿನ್	ಅನಯೋಃ ಏನಯೋಃ	ಏಷು

ಸಕಾರಾಂತಃ ಪುಲ್ಲಿಂಗೋऽದಶ್ಶಬ್ದಃ—ಇವನು.

ಅಸೌ	ಅಮೂ	ಅಮೀ
ಅಮುಂ	ಅಮೂ	ಅಮೂರ್
ಅಮುನಾ	ಅಮೂಭ್ಯಾಂ	ಅಮೀಭಿಃ
ಅಮುಷ್ಮೈ	ಅಮೂಭ್ಯಾಂ	ಅಮೀಭ್ಯಃ
ಅಮುಷ್ಮಾತ್	ಅಮೂಭ್ಯಾಂ	ಅಮೀಭ್ಯಃ
ಅಮುಷ್ಯ	ಅಮುಯೋಃ	ಅಮೀಷಾಂ
ಅಮುಷ್ಮಿನ್	ಅಮುಯೋಃ	ಅಮೀಷು

ಅಥ ಸರ್ವನಾಮ್ನಾಂ ಸ್ತ್ರೀಲಿಂಗೇ ರೂಪಂ.

ಆಕಾರಾಂತಃ ಸ್ತ್ರೀಲಿಂಗಸ್ಸರ್ವಾಶಬ್ದಃ.

ಸರ್ವಾ	ಸರ್ವೇ	ಸರ್ವಾಃ
ಹೇ ಸರ್ವೇ	ಹೇ ಸರ್ವೇ	ಹೇ ಸರ್ವಾಃ
ಸರ್ವಾಂ	ಸರ್ವೇ	ಸರ್ವಾಃ
ಸರ್ವಯಾ	ಸರ್ವಾಭ್ಯಾಂ	ಸರ್ವಾಭಿಃ
ಸರ್ವಸ್ಯೈ	ಸರ್ವಾಭ್ಯಾಂ	ಸರ್ವಾಭ್ಯಃ
ಸರ್ವಸ್ಯಾಃ	ಸರ್ವಾಭ್ಯಾಂ	ಸರ್ವಾಭ್ಯಃ
ಸರ್ವಾಸ್ಯಾಃ	ಸರ್ವಯೋಃ	ಸರ್ವಾಸಾಂ
ಸರ್ವಸ್ಯಾಂ	ಸರ್ವಯೋಃ	ಸರ್ವಾಸು

ಏವಂ ವಿಶ್ವಾಶಬ್ದಪ್ರಭೃತ್ಯುಭಯಾಶಬ್ದಪರ್ಯಂತಾನಾಂ ರೂಪಂ.

ಏಕೋಭೋಭಯಶಬ್ದಾನಾಂ ಪುಂಸೀವ ವಚನನಿಯಮಃ.

ಇಕಾರಾಂತಃ ಸ್ತ್ರೀಲಿಂಗೋ ದ್ವಿಶಬ್ದಃ.

ದ್ವೇ, ದ್ವೇ, ದ್ವಾಭ್ಯಾಂ, ದ್ವಾಭ್ಯಾಂ, ದ್ವಾಭ್ಯಾಂ, ದ್ವಯೋಃ, ದ್ವಯೋಃ, ತ್ವಚ್ಛಬ್ದಃ ಪುಂವತ್, ಭವಚ್ಛಬ್ದಃ ಸ್ತ್ರೀಯಾಂ ಗೌರೀವತ್; ಭವತೀ, ಭವತ್ಯೌ, ಭವತ್ಯಃ, ಇತ್ಯಾದಿ.

ದಕಾರಾಂತಃ ಸ್ತ್ರೀಲಿಂಗ ಸ್ತಚ್ಛಬ್ದಃ.

ಸಾ	ತೇ	ತಾಃ
ತಾಂ	ತೇ	ತಾಃ
ತಯಾ	ತಾಭ್ಯಾಂ	ತಾಭಿಃ
ತಸ್ಯೈ	ತಾಭ್ಯಾಂ	ತಾಭ್ಯಃ
ತಸ್ಯಾಃ	ತಾಭ್ಯಾಂ	ತಾಭ್ಯಃ
ತಸ್ಯಾಃ	ತಯೋಃ	ತಾಸಾಂ
ತಸ್ಯಾಂ	ತಯೋಃ	ತಾಸು

ಏವಂ ಸ್ಯಾ, ತ್ಯೇ, ತ್ಯಾಃ, ಯಾ, ಯೇ, ಯಾಃ, ಇತ್ಯಾದಿ.

ದಕಾರಾಂತಃ ಸ್ತ್ರೀಲಿಂಗಃ ಏತಚ್ಛಬ್ದಃ.

ಏಷಾ	ಏತೇ	ಏತಾಃ
ಏತಾಂ / ಏನಾಂ	ಏತೇ / ಏನೇ	ಏತಾಃ / ಏನಾಃ
ಏತಯಾ / ಏನಯಾ	ಏತಾಭ್ಯಾಂ	ಏತಾಭಿಃ
ಏತಸ್ಯೈ	ಏತಾಭ್ಯಾಂ	ಏತಾಭ್ಯಃ
ಏತಸ್ಯಾಃ	ಏತಾಭ್ಯಾಂ	ಏತಾಭ್ಯಃ
ಏತಸ್ಯಾಃ	ಏತಯೋಃ / ಏನಯೋಃ	ಏತಾಸಾಂ
ಏತಸ್ಯಾಂ	ಏತಯೋಃ / ಏನಯೋಃ	ಏತಾಸು

ಮಕಾರಾಂತ ಸ್ತ್ರೀಲಿಂಗಃ ಕಿಂಶಬ್ದಃ.

ಕಾ, ಕೇ, ಕಾಃ, ಇತ್ಯಾದಿ. ತಚ್ಛಬ್ದವತ್.

ಮಕಾರಾಂತಃ ಸ್ತ್ರೀಲಿಂಗಃ ಇದಂಶಬ್ದಃ.

ಇಯಂ	ಇಮೇ	ಇಮಾಃ
ಇಮಾಂ / ಏನಾಂ	ಇಮೇ / ಏನೇ	ಇಮಾಃ / ಏನಾಃ
ಅನಯಾ / ಏನಯಾ	ಆಭ್ಯಾಂ	ಆಭಿಃ
ಅಸ್ಯೈ	ಆಭ್ಯಾಂ	ಆಭ್ಯಃ
ಅಸ್ಯಾಃ	ಆಭ್ಯಾಂ	ಆಭ್ಯಃ
ಅಸ್ಯಾಃ	ಅನಯೋಃ / ಏನಯೋಃ	ಆಸಾಂ
ಅಸ್ಯಾಂ	ಅನಯೋಃ / ಏನಯೋಃ	ಆಸು

ಸಕಾರಾಂತಃ ಸ್ತ್ರೀಲಿಂಗೋಽದಶ್ಯಬ್ದಃ.

ಅಸೌ	ಅಮೂ	ಅಮೂಃ
ಅಮೂಂ	ಅಮೂ	ಅಮೂಃ
ಅಮುಯಾ	ಅಮೂಭ್ಯಾಂ	ಅಮೂಭಿಃ
ಅಮುಷ್ಯೈ	ಅಮೂಭ್ಯಾಂ	ಅಮೂಭ್ಯಃ
ಅಮುಷ್ಯಾಃ	ಅಮೂಭ್ಯಾಂ	ಅಮೂಭ್ಯಃ
ಅಮುಷ್ಯಾಃ	ಅಮುಯೋಃ	ಅಮೂಷಾಂ
ಅಮುಷ್ಯಾಂ	ಅಮುಯೋಃ	ಅಮೂಷು

ಅಥ ಸರ್ವನಾಮ್ನಾಂ ನಪುಂಸಕೇ ರೂಪಂ.

ಅಕಾರಾಂತ ನಪುಂಸಕಲಿಂಗಸ್ಸರ್ವಶಬ್ದಃ.

ಸರ್ವಂ	ಸರ್ವೇ	ಸರ್ವಾಣಿ
ಹೇ ಸರ್ವ	ಹೇ ಸರ್ವೇ	ಹೇ ಸರ್ವಾಣಿ
ಸರ್ವಂ	ಸರ್ವೇ	ಸರ್ವಾಣಿ

ಶೇಷಂ ಪುಂವತ್.

ಏವಂ ವಿಶ್ವಶಬ್ದಸ್ಯ ಏಕತರಶಬ್ದಸ್ಯ ತ್ವಚ್ಛಬ್ದಮಾರಭ್ಯ ಉಭಯಶಬ್ದಪರ್ಯಂತಾನಾಂ ಚ ರೂಪಂ. ಪೂರ್ವಾದೀನಾಮಂತರಶಬ್ದ ಪರ್ಯಂತಾನಾಂ ಪಂಚಮೀ ಸಪ್ತಮ್ಯೇಕವಚನಯೋಃ ಪುಂಸೀವ ರೂಪದ್ವಯಂ. ಏಕೋಭೋಭಯಶಬ್ದಾನಾಂ ತು ಪೂರ್ವವದೇವ ವಚನನಿಯಮಃ.

ಯುಷ್ಮದಸ್ಮಚ್ಛಬ್ದೌ ಲಿಂಗತ್ರಯೇಽಪಿ ಸರೂಪೌ.

ಅಕಾರಾಂತ ನಪುಂಸಕಲಿಂಗಃ ಕತರಶಬ್ದಃ.

ಕತರತ್	ಕತರೇ	ಕತರಾಣಿ

ಪುನಸ್ತದ್ವತ್; ಶೇಷಂ ಪುಂವತ್.

ಏವಂ ಕತರಶಬ್ದಮಾರಭ್ಯೇತರಶಬ್ದ ಪರ್ಯಂತಾನಾಮೇಕತರಶಬ್ದ ವಿನಾಕೃತಾನಾಂ ರೂಪಂ. ದ್ವಿಶಬ್ದಃ ಸ್ತ್ರೀವತ್.

ತ್ವಚ್ಛಬ್ದೋ ಯಚ್ಛಬ್ದವತ್.

ದಕಾರಾಂತನಪುಂಸಕಲಿಂಗಸ್ತಚ್ಛಬ್ದಃ.

ತತ್	ತೇ	ತಾನಿ

ಪುನಸ್ತದ್ವತ್; ಶೇಷಂ ಪುಂವತ್. ಏವಂ ತ್ಯತ್, ಯತ್.

ದಕಾರಾಂತನಪುಂಸಕಲಿಂಗ ಏತಚ್ಛಬ್ದಃ

ಏತತ್	ಏತೇ	ಏತಾನಿ
ಏತತ್ / ಏನತ್	ಏತೇ / ಏನೇ	ಏತಾನಿ / ಏನಾಸಿ

ಶೇಷಂ. ಪುಂವತ್. ಯುಷ್ಮದಸ್ಮಚ್ಛಬ್ದೌ ಲಿಂಗತ್ರಯೇಪಿಸರೂಪಾ ವಿತ್ಯುಕ್ತಂ.

ಮಕಾರಾಂತನಪುಂಸಕಲಿಂಗಃ ಕಿಂ ಶಬ್ದಃ.

ಕಿಂ	ಕೇ	ಕಾನಿ

ಪುನಸ್ತದ್ವತ್; ಶೇಷಂ ಪುಂವತ್.

ಮಕಾರಾಂತನಪುಂಸಕಲಿಂಗ ಇದಂಶಬ್ದಃ.

ಇದಂ	ಇಮೇ	ಇಮಾನಿ
ಇದಂ / ಏನತ್	ಇಮೇ / ಏನೇ	ಇಮಾನಿ / ಏನಾನಿ

ಶೇಷಂ. ಪುಂವತ್.

ಸಕಾರಾಂತನಪುಂಸಕಲಿಂಗೋಽದಶ್ಶಬ್ದಃ.

ಅದಃ	ಅಮೂ	ಅಮೂನಿ

ಪುನಸ್ತದ್ವತ್; ಶೇಷಂ ಪುಂವತ್.

ಅಥಾಜಂತಪುಲ್ಲಿಂಗ ವಿಶೇಷಶಬ್ದಾಃ.

ಅಕಾರಾಂತಃ ಪುಲ್ಲಿಂಗಃ ಪ್ರಥಮಶಬ್ದಃ—ವೊದಲನೆಯವನು

ಪ್ರಥಮಃ	ಪ್ರಥಮೌ	ಪ್ರಥಮೇ ಪ್ರಥಮಾಃ
ಹೇ ಪ್ರಥಮ	ಹೇ ಪ್ರಥಮೌ	ಹೇ ಪ್ರಥಮೇ ಹೇ ಪ್ರಥಮಾಃ

ಶೇಷಂ ರಾಮಶಬ್ದವತ್.

ಏವಂ ಚರಮಃ, ಅಲ್ಪಃ, ಅರ್ಧಃ, ಕತಿಪಯಃ, ಏತೇ; ದ್ವಯಃ ದ್ವಿತಯಃ, ತ್ರಯಃ, ತ್ರಿತಯಃ, ಚತುಷ್ಟಯಃ, ಪಂಚತಯಃ ಇತ್ಯಾದಯಸ್ತಯಬಂತಾಶ್ಚ.

ದ್ವಿತೀಯಶಬ್ದೋ ರಾಮಶಬ್ದವತ್, ಚತುರ್ಥೀಮಾರಭ್ಯ ವಿಶೇಷಃ.

ದ್ವಿತೀಯಸ್ಮೈ ದ್ವಿತೀಯಾಯ	ದ್ವಿತೀಯಾಭ್ಯಾಂ	ದ್ವಿತೀಯೇಭ್ಯಃ
ದ್ವಿತೀಯಸ್ಮಾತ್ ದ್ವಿತೀಯಾತ್	ದ್ವಿತೀಯಾಭ್ಯಾಂ	ದ್ವಿತೀಯೇಭ್ಯಃ
ದ್ವಿತೀಯಸ್ಯ	ದ್ವಿತೀಯಯೋಃ	ದ್ವಿತೀಯಾನಾಂ
ದ್ವಿತೀಯಸ್ಮಿನ್ ದ್ವಿತೀಯೇ	ದ್ವಿತೀಯಯೋಃ	ದ್ವಿತೀಯೇಷು

ಏವಂ ತೃತೀಯಃ.

ಅಕಾರಾಂತಃಪುಲ್ಲಿಂಗೋ ನಿರ್ಜರಶಬ್ದಃ—ದೇವತೆ

ನಿರ್ಜರಃ	ನಿರ್ಜರೌ ನಿರ್ಜರಸೌ	ನಿರ್ಜರಾಃ ನಿರ್ಜರಸಃ
ಹೇ ನಿರ್ಜರ	ಹೇ ನಿರ್ಜರೌ ಹೇ ನಿರ್ಜಸೌ	ಹೇ ನಿರ್ಜರಾಃ ಹೇ ನಿರ್ಜರಸಃ
ನಿರ್ಜರಂ ನಿರ್ಜರಸಂ	ನಿರ್ಜರೌ ನಿರ್ಜರಸೌ	ನಿರ್ಜರಾನ್ ನಿರ್ಜರಸಃ
ನಿರ್ಜರೇಣ ನಿರ್ಜರಸಾ	ನಿರ್ಜರಾಭ್ಯಾಂ	ನಿರ್ಜರೈಃ
ನಿರ್ಜರಾಯ ನಿರ್ಜರಸೇ	ನಿರ್ಜರಾಭ್ಯಾಂ	ನಿರ್ಜರೇಭ್ಯಃ
ನಿರ್ಜರಾತ್ ನಿರ್ಜರಸಃ	ನಿರ್ಜರಾಭ್ಯಾಂ	ನಿರ್ಜರೇಭ್ಯಃ
ನಿರ್ಜರಸ್ಯ ನಿರ್ಜರಸಃ	ನಿರ್ಜರಯೋಃ ನಿರ್ಜರಸೋಃ	ನಿರ್ಜರಾಣಾಂ ನಿರ್ಜರಸಾಂ
ನಿರ್ಜರೇ ನಿರ್ಜರಸಿ	ನಿರ್ಜರಯೋಃ ನಿರ್ಜರಸೋಃ	ನಿರ್ಜರೇಷು

ಪಾದಾರ್ಥಕಃ ಪಚ್ಛಬ್ದೋ ದಕಾರಾಂತೋ ದಿವಿಷಚ್ಛಬ್ದವತ್.

ದನ್ತಾರ್ಥಕೋ ದಚ್ಛಬ್ದಸ್ತಕಾರಾಂತೋ ಮರುಚ್ಛಬ್ದವತ್

ಯೂಷಾರ್ಥಕೋ ಯೂಷನ್ಶಬ್ದೋ ರಾಜನ್ಶಬ್ದವತ್.

ನಕಾರಾಂತಃಪುಲ್ಲಿಂಗೊ ಯೂಷನ್ಶಬ್ದಃ—ಕಡಗೋಲು.

ಯೂಷಾ	ಯೂಷಾಣೌ	ಯೂಷಾಣಃ
ಹೇ ಯೂಷನ್	ಹೇ ಯೂಷಾಣೌ	ಹೇ ಯೂಷಾಣಃ
ಯೂಷಾಣಂ	ಯೂಷಾಣೌ	ಯೂಷ್ಣಃ
ಯೂಷ್ಣಾ	ಯೂಷಭ್ಯಾಂ	ಯೂಷಭಿಃ
ಯೂಷ್ಣೇ	ಯೂಷಭ್ಯಾಂ	ಯೂಷಭ್ಯಃ
ಯೂಷ್ಣಃ	ಯೂಷಭ್ಯಾಂ	ಯೂಷಭ್ಯಃ
ಯೂಷ್ಣಃ	ಯೂಷ್ಣೋಃ	ಯೂಷ್ಣಾಂ
ಯೂಷ್ಣಿ / ಯೂಷಣಿ	ಯೂಷ್ಣೋಃ	ಯೂಷಸು

ಸಕಾರಾಂತಃಪುಲ್ಲಿಂಗೋ ಮಾಶ್ಶಬ್ದಃ—ಮಾಸವು.

ಮಾಃ	ಮಾಸೌ	ಮಾಸಃ
ಮಾಸಂ	ಮಾಸೌ	ಮಾಸಃ
ಮಾಸಾ	ಮಾಭ್ಯಾಂ	ಮಾಭಿಃ
ಮಾಸೇ	ಮಾಭ್ಯಾಂ	ಮಾಭ್ಯಃ
ಮಾಸಃ	ಮಾಭ್ಯಾಂ	ಮಾಭ್ಯಃ
ಮಾಸಃ	ಮಾಸೋಃ	ಮಾಸಾಂ
ಮಾಸಿ	ಮಾಸೋಃ	ಮಾಸ್ಸು

ಅಕಾರಾಂತಃಪುಲ್ಲಿಂಗೋ ವಿಶ್ವಪಾಶಬ್ದಃ—ಜಗದ್ರಕ್ಷಕನು.

ವಿಶ್ವಪಾಃ	ವಿಶ್ವಪೌ	ವಿಶ್ವಪಾಃ
ವಿಶ್ವಪಾಂ	ವಿಶ್ವಪೌ	ವಿಶ್ವಪಃ
ವಿಶ್ವಪಾ	ವಿಶ್ವಪಾಭ್ಯಾಂ	ವಿಶ್ವಪಾಭಿಃ
ವಿಶ್ವಪೇ	ವಿಶ್ವಪಾಭ್ಯಾಂ	ವಿಶ್ವಪಾಭ್ಯಃ
ವಿಶ್ವಪಃ	ವಿಶ್ವಪಾಭ್ಯಾಂ	ವಿಶ್ವಪಾಭ್ಯಃ
ವಿಶ್ವಪಃ	ವಿಶ್ವಪೋಃ	ವಿಶ್ವಪಾಂ
ವಿಶ್ವಪಿ	ವಿಶ್ವಪೋಃ	ವಿಶ್ವಪಾಸು

ಏವಂ ಶಖಂಧ್ಮಾಃ ಗಂಧಘ್ರಾಃ ಇತ್ಯಾದಯಃ

ಅಕಾರಾಂತಃ ಪುಲ್ಲಿಂಗೋ ಹಾಹಾಶಬ್ದಃ—ಒಬ್ಬ ಗಂಧರ್ವನು.

ಹಾಹಾ	ಹಾಹೌ	ಹಾಹಾಃ
ಹಾಹಾಂ	ಹಾಹೌ	ಹಾಹಾನ್
ಹಾಹಾ	ಹಾಹಾಭ್ಯಾಂ	ಹಾಹಾಭಿಃ
ಹಾಹೈ	ಹಾಹಾಭ್ಯಾಂ	ಹಾಹಾಭ್ಯಃ
ಹಾಹಾಃ	ಹಾಹಾಭ್ಯಾಂ	ಹಾಹಾಭ್ಯಃ
ಹಾಹಾಃ	ಹಾಹೌಃ	ಹಾಹಾಂ
ಹಾಹೆ	ಹಾಹೌಃ	ಹಾಹಾಸು

ಇಕಾರಾಂತಃ ಪುಲ್ಲಿಂಗಸ್ಸಖಿಶಬ್ದಃ—ಮಿತ್ರನು.

ಸಖಾ	ಸಖಾಯೌ	ಸಖಾಯಃ
ಹೇ ಸಖೇ	ಹೇ ಸಖಾಯೌ	ಹೇ ಸಖಾಯಃ
ಸಖಾಯಂ	ಸಖಾಯೌ	ಸಖೀನ್
ಸಖ್ಯಾ	ಸಖಿಭ್ಯಾಂ	ಸಖಿಭಿಃ
ಸಖ್ಯೈ	ಸಖಿಭ್ಯಾಂ	ಸಖಿಭ್ಯಃ
ಸಖ್ಯುಃ	ಸಖಿಭ್ಯಾಂ	ಸಖಿಭ್ಯಃ
ಸಖ್ಯುಃ	ಸಖ್ಯೋಃ	ಸಖೀನಾಂ
ಸಖ್ಯೌ	ಸಖ್ಯೋಃ	ಸಖಿಷು

ಅಸ್ಯ ತತ್ಪುರುಷಾಂತತ್ವೇ ರಾಮಶಬ್ದವದ್ರೂಪಂ.
ಕೃಷ್ಣಸಖಃ, ಪರಮಸಖಃ, ಇತ್ಯಾದಯಃ.

ಇಕಾರಾಂತಃ ಪುಲ್ಲಿಂಗಃ ಪತಿಶಬ್ದೋ ಹರಿ ಶಬ್ದ ವತ್.
ತೃತೀಯಾವಾರಭ್ಯ ವಿಶೇಷಃ—ಗಂಡನು.

ಪತ್ಯಾ	ಪತಿಭ್ಯಾಂ	ಪತಿಭಿಃ
ಪತ್ಯೇ	ಪತಿಭ್ಯಾಂ	ಪತಿಭ್ಯಃ
ಪತ್ಯುಃ	ಪತಿಭ್ಯಾಂ	ಪತಿಭ್ಯಃ
ಪತ್ಯುಃ	ಪತ್ಯೋಃ	ಪತೀನಾಂ
ಪತ್ಯೌ	ಪತ್ಯೋಃ	ಪತಿಷು

ಸಮಾಸೇ ಹರಿಶಬ್ದ ವದೇವ.

ಭೂಪತಿನಾ, ಭೂಪತಯೇ, ಭೂಪತೇಃ, ಭೂಪತೌ,
ಇಕಾರಾಂತಃ ಪುಲ್ಲಿಂಗಃ ತ್ರಿಶಬ್ದೋ ನಿತ್ಯಂಬಹುವಚನಾಂತಃ —ಮೂವರು.

ತ್ರಯಃ, ತ್ರೀನ್, ತ್ರಿಭಿಃ, ತ್ರಿಭ್ಯಃ, ತ್ರಿಭ್ಯಃ ತ್ರಯಾಣಾಂ, ತ್ರಿಷು,
ಈ ಕಾರಾಂತಃ ಪುಲ್ಲಿಂಗಃ ಪ್ರಧೀಶಬ್ದಃ—ಅಧಿಕ ಬುದ್ಧಿಯುಳ್ಳ.

ಪ್ರಧೀಃ	ಪ್ರಧ್ಯೌ	ಪ್ರಧ್ಯಃ
ಪ್ರಧ್ಯಂ	ಪ್ರಧ್ಯೌ	ಪ್ರಧ್ಯಃ
ಪ್ರಧ್ಯಾ	ಪ್ರಧೀಭ್ಯಾಂ	ಪ್ರಧೀಭಿಃ
ಪ್ರಧ್ಯೇ	ಪ್ರಧೀಭ್ಯಾಂ	ಪ್ರಧೀಭ್ಯಃ
ಪ್ರಧ್ಯಃ	ಪ್ರಧೀಭ್ಯಾಂ	ಪ್ರಧೀಭ್ಯಃ
ಪ್ರಧ್ಯಃ	ಪ್ರಧ್ಯೋಃ	ಪ್ರಧ್ಯಾಂ
ಪ್ರಧ್ಯಿ	ಪ್ರಧ್ಯೋಃ	ಪ್ರಧೀಷು

ಸೇನಾನೀಶಬ್ದಃ ಪ್ರಧೀಶಬ್ದವತ್, ಸಪ್ತಮ್ಯೇಕವಚನೇ ವಿಶೇಷಃ.

ಸೇನಾನ್ಯಾಂ	ಸೇನಾನ್ಯೋಃ	ಸೇನಾನೀಷು

ಏವಂ ಗ್ರಾಮಣೀಃ, ಅಗ್ರಣೀಃ, ಉನ್ನೀಃ ಇತ್ಯಾದಯೋ ನೀಶಬ್ದಾಂತಶಬ್ದಾಃ.

ಪಪೀಶಬ್ದ ಸ್ಸೂರ್ಯವಾಚಕಃ ಪ್ರಧೀಶಬ್ದವತ್; ದ್ವಿತೀಯಾ ಸಪ್ತಮ್ಯೋರ್ವಿಶೇಷಃ.

ದ್ವಿ.	ಪಪೀಂ	ಪಪ್ಯೌ	ಪಪೀನ್
ಸ.	ಪಪೀ	ಪಪ್ಯೋಃ	ಪಪೀಷು

ಏವಂ ಯಯೀಃ ಇತ್ಯಾದಯಃ.

ವಾತಪ್ರಮೀ ಶಬ್ದಸ್ಯ (ವಾತಾಭಿಮುಖಗಾಮಿಮೃಗಾರ್ಥಕಸ್ಯ) ದ್ವಿತೀಯಾಸಪ್ತಮ್ಯೋಃ ಪ್ರಧೀವತ್ಪಪೀಶಬ್ದವಚ್ಚ ರೂಪಂ.

ದ್ವಿ.	ವಾತಪ್ರಮೀಂ ವಾತಪ್ರಮ್ಯಂ	ವಾತಪ್ರಮ್ಯೌ	ವಾತಪ್ರಮೀನ್ ವಾತಪ್ರಮ್ಯಃ
ಸ.	ವಾತಪ್ರಮೀ ವಾತಪ್ರಮ್ಯಿ	ವಾತಪ್ರಮ್ಯೋಃ	ವಾತಪ್ರಮೀಷು,

ಶೇಷಂ ಪ್ರಧೀಶಬ್ದವತ್.

ಈಕಾರಾಂತಃ ಪುಲ್ಲಿಂಗಸ್ಸುಧೀಶಬ್ದಃ—ವಿದ್ವಾಂಸನು.

ಸುಧೀಃ	ಸುಧಿಯೌ	ಸುಧಿಯಃ
ಸುಧಿಯಂ	ಸುಧಿಯೌ	ಸುಧಿಯಃ
ಸುಧಿಯಾ	ಸುಧೀಭ್ಯಾಂ	ಸುಧೀಭಿಃ
ಸುಧಿಯೇ	ಸುಧೀಭ್ಯಾಂ	ಸುಧೀಭ್ಯಃ
ಸುಧಿಯಃ	ಸುಧೀಭ್ಯಾಂ	ಸುಧೀಭ್ಯಃ
ಸುಧಿಯಃ	ಸುಧಿಯೋಃ	ಸುಧಿಯಾಂ
ಸುಧಿಯಿ	ಸುಧಿಯೋಃ	ಸುಧೀಷು

ಏವಂ ಸುಶ್ರೀಃ, ಯವಕ್ರೀಃ ಇತ್ಯಾದಯಃ.

ನೀಶಬ್ದಸ್ಸುಧೀಶಬ್ದವತ್, ಸಪ್ತಮ್ಯಾಂ ವಿಶೇಷಃ.

ನಿಯಾಂ	ನಿಯೋಃ	ನೀಷು

ಉಕಾರಾಂತಃ ಪುಲ್ಲಿಂಗಃ ಕ್ರೋಷ್ಟುಶಬ್ದಃ — ನರಿ.

ಕ್ರೋಷ್ಟಾ	ಕ್ರೋಷ್ಟಾರೌ	ಕ್ರೋಷ್ಟಾರಃ
ಹೇಕ್ರೋಷ್ಟೋ	ಹೇಕ್ರೋಷ್ಟಾರೌ	ಹೇಕ್ರೋಷ್ಟಾರಃ
ಕ್ರೋಷ್ಟಾರಂ	ಕ್ರೋಷ್ಟಾರೌ	ಕ್ರೋಷ್ಟೂನ್
ಕ್ರೋಷ್ಟ್ರಾ ಕ್ರೋಷ್ಟುನಾ	ಕ್ರೋಷ್ಟುಭ್ಯಾಂ	ಕ್ರೋಷ್ಟುಭಿಃ
ಕ್ರೋಷ್ಟ್ರೇ ಕ್ರೋಷ್ಟವೇ	ಕ್ರೋಷ್ಟುಭ್ಯಾಂ	ಕ್ರೋಷ್ಟುಭ್ಯಃ
ಕ್ರೋಷ್ಟುಃ ಕ್ರೋಷ್ಟೋಃ	ಕ್ರೋಷ್ಟುಭ್ಯಾಂ	ಕ್ರೋಷ್ಟುಭ್ಯಃ
ಕ್ರೋಷ್ಟುಃ ಕ್ರೋಷ್ಟೋಃ	ಕ್ರೋಷ್ಟ್ರೋಃ ಕ್ರೋಷ್ಟ್ವೋಃ	ಕ್ರೋಷ್ಟೂನಾಂ
ಕ್ರೋಷ್ಟರಿ ಕ್ರೋಷ್ಟೌ	ಕ್ರೋಷ್ಟ್ರೋಃ ಕ್ರೋಷ್ಟ್ವೋಃ	ಕ್ರೋಷ್ಟುಷು

ಊಕಾರಾಂತಃ ಪುಲ್ಲಿಂಗಃ ಖಲಪೂಶಬ್ದಃ—

ಖಲಪೂಃ	ಖಲಪ್ವೌ	ಖಲಪ್ವಃ
ಖಲಪ್ವಂ	ಖಲಪ್ವೌ	ಖಲಪ್ವಃ
ಖಲಪ್ವಾ	ಖಲಪೂಭ್ಯಾಂ	ಖಲಪೂಭಿಃ
ಖಲಪ್ವೇ	ಖಲಪೂಭ್ಯಾಂ	ಖಲಪೂಭ್ಯಃ
ಖಲಪ್ವಃ	ಖಲಪೂಭ್ಯಾಂ	ಖಲಪೂಭ್ಯಃ
ಖಲಪ್ವಃ	ಖಲಪ್ವೋಃ	ಖಲಪ್ವಾಂ
ಖಲಪ್ವಿ	ಖಲಪ್ವೋಃ	ಖಲಪೂಷು

ಏವಂ ಸುಲೂಃ, ಉಲ್ಲೂಃ ಇತ್ಯಾದಯಃ.

ಹೂಹೂಶಬ್ದೋ ಗಂಧರ್ವವಿಶೇಷವಾಚಕಃ, ಖಲಪೂ ಶಬ್ದವತ್.

ದ್ವಿತೀಯಾಯಾಂ ವಿಶೇಷಃ.

ಹೂಹೂಂ	ಹೂಹೌ	ಹೂಹೂರ್

ಊಕಾರಾಂತಃ ಪುಲ್ಲಿಂಗಃ ಸ್ವಭೂಶಬ್ದಃ—ಬ್ರಹ್ಮನು.

ಸ್ವಭೂಃ	ಸ್ವಭುವೌ	ಸ್ವಭುವಃ
ಸ್ವಭುವಂ	ಸ್ವಭುವೌ	ಸ್ವಭುವಃ
ಸ್ವಭುವಾ	ಸ್ವಭೂಭ್ಯಾಂ	ಸ್ವಭೂಭಿಃ
ಸ್ವಭುವೇ	ಸ್ವಭೂಭ್ಯಾಂ	ಸ್ವಭೂಭ್ಯಃ
ಸ್ವಭುವಃ	ಸ್ವಭೂಭ್ಯಾಂ	ಸ್ವಭೂಭ್ಯಃ
ಸ್ವಭುವಃ	ಸ್ವಭುವೋಃ	ಸ್ವಭುವಾಂ
ಸ್ವಭುವಿ	ಸ್ವಭುವೋಃ	ಸ್ವಭೂಷು

ಏವಂ ಆತ್ಮಭೂಃ, ಧರ್ಮಭೂಃ ಇತ್ಯಾದಿಭೂಶಬ್ದಾಂತ ಶಬ್ದಾಃ, ಲೂಃ, ಕಟಪ್ರೂಃ ಇತ್ಯಾದಯಶ್ಚ.

ವರ್ಷಾಭೂಃ, ದೃಮ್ಭೂಃ, ಕರಭೂಃ, ಕಾರಭೂಃ, ಪುನರ್ಭೂಃ, ಏತೇ ಭೂಶಬ್ದಾಂತಶಬ್ದಾ ಅಪಿ ಖಲಪೂ ಶಬ್ದವತ್; ದೃಮ್ಭೂಶಬ್ದಸ್ತು ಹೂಹೂಶಬ್ದವತ್.

ಋಕಾರಾಂತಃ ಪುಲ್ಲಿಂಗೋನೃಶಬ್ದಃ—ಮನುಷ್ಯನು.

ನಾ	ನರೌ	ನರಃ
ಹೇ ನಃ	ಹೇ ನರೌ	ನರಃ
ನರಂ	ನರೌ	ನೄರ್
ನ್ರಾ	ನೃಭ್ಯಾಂ	ನೃಭಿಃ
ನ್ರೇ	ನೃಭ್ಯಾಂ	ನೃಭ್ಯಃ
ನುಃ	ನೃಭ್ಯಾಂ	ನೃಭ್ಯಃ
ನುಃ	ನ್ರೋಃ	ನೃಣಾಂ / ನೄಣಾಂ
ನರಿ	ನ್ರೋಃ	ನೃಷು

ಇಃ ಮನ್ಮಥಃ, ತೇನ ಸಹ ವರ್ತ್ತತ ಇತಿ ಸೇಃ.

ಏಕಾರಾಂತಃ ಪುಲ್ಲಿಂಗಸ್ಸೇಶ್ಶಬ್ದಃ

ಸೇಃ	ಸಯೌ	ಸಯಃ
ಸಯಂ	ಸಯೌ	ಸಯಃ
ಸಯಾ	ಸೇಭ್ಯಾಂ	ಸೇಭಿಃ
ಸಯೇ	ಸೇಭ್ಯಾಂ	ಸೇಭ್ಯಃ
ಸೇಃ	ಸೇಭ್ಯಾಂ	ಸೇಭ್ಯಃ
ಸೇಃ	ಸಯೋಃ	ಸಯಾಂ
ಸಯಿ	ಸಯೋಃ	ಸೇಷು

ಏವಂ ಸ್ಮೃತೇಃ ಇತ್ಯಾದಯಃ.

ಐಕಾರಾಂತಃ ಪುಲ್ಲಿಂಗೋ ರೈಶಬ್ದಃ—ಧನವು.

ರಾಃ	ರಾಯೌ	ರಾಯಃ
ರಾಯಂ	ರಾಯೌ	ರಾಯಃ
ರಾಯಾ	ರಾಭ್ಯಾಂ	ರಾಭಿಃ
ರಾಯೇ	ರಾಭ್ಯಾಂ	ರಾಭ್ಯಃ
ರಾಯಃ	ರಾಭ್ಯಾಂ	ರಾಭ್ಯಃ
ರಾಯಃ	ರಾಯೋಃ	ರಾಯಾಂ
ರಾಯಿ	ರಾಯೋಃ	ರಾಸು

ಔಕಾರಾಂತಃ ಪುಲ್ಲಿಂಗೋಗ್ಲೌಶಬ್ದಃ—ಚಂದ್ರನು.

ಗ್ಲೌಃ	ಗ್ಲಾವೌ	ಗ್ಲಾವಃ
ಗ್ಲಾವಂ	ಗ್ಲಾವೌ	ಗ್ಲಾವಃ
ಗ್ಲಾವಾ	ಗ್ಲೌಭ್ಯಾಂ	ಗ್ಲೌಭಿಃ
ಗ್ಲಾವೇ	ಗ್ಲೌಭ್ಯಾಂ	ಗ್ಲೌಭ್ಯಃ
ಗ್ಲಾವಃ	ಗ್ಲೌಭ್ಯಾಂ	ಗ್ಲೌಭ್ಯಃ
ಗ್ಲಾವಃ	ಗ್ಲಾವೋಃ	ಗ್ಲಾವಾಂ
ಗ್ಲಾವಿ	ಗ್ಲಾವೋಃ	ಗ್ಲೌಷು

ಏವಂ ಸುನೌಃ ಇತ್ಯಾದಯಃ.

ಅಥಾಜಂತಸ್ತ್ರೀಲಿಂಗವಿಶೇಷಶಬ್ದಾಃ.

ಅಮ್ಬಾ, ಅಕ್ಕಾ, ಅಲ್ಲಾ ಏತೇ ಮಾತೃವಾಚಕಾಃ. ರೂಪಾಣಿ ರಮಾ ಶಬ್ದವತ್. ಸಂಬುದ್ಧೌ ವಿಶೇಷಃ.

ಹೇ ಅಮ್ಬ	ಹೇ ಅಮ್ಬೇ	ಹೇ ಅಮ್ಬಾಃ

ಏವಂ ಹೇ ಅಕ್ಕ, ಹೇ ಅಲ್ಲ.

ದ್ವಿತೀಯಾಶಬ್ದೋ ರಮಾಶಬ್ದವತ್, ಚತುರ್ಥೀಮಾರಭ್ಯ ವಿಶೇಷಃ.

ಚ. ದ್ವಿತೀಯಸ್ಯೈ ದ್ವಿತೀಯಾಯೈ	ದ್ವಿತೀಯಾಭ್ಯಾಂ	ದ್ವಿತೀಯಾಭ್ಯಃ
ಪಂ. ದ್ವಿತೀಯಸ್ಯಾಃ ದ್ವಿತೀಯಾಯಾಃ	ದ್ವಿತೀಯಾಭ್ಯಾಂ	ದ್ವಿತೀಯಾಭ್ಯಃ
ಷ. ದ್ವಿತೀಯಸ್ಯಾಃ ದ್ವಿತೀಯಾಯಾಃ	ದ್ವಿತೀಯಯೋಃ	ದ್ವಿತೀಯಾನಾಂ
ಸ. ದ್ವಿತೀಯಸ್ಯಾಂ ದ್ವಿತೀಯಾಯಾಂ	ದ್ವಿತೀಯಯೋಃ	ದ್ವಿತೀಯಾಸು

ಏವಂ ತೃತೀಯಾ.

ಆಕಾರಾಂತಃ ಸ್ತ್ರೀಲಿಂಗೋ ಜರಾಶಬ್ದಃ—ಮುಪ್ಪು.

ಜರಾ	ಜರೇ ಜರಸೌ	ಜರಾಃ ಜರಸಃ
ಹೇ ಜರೇ	ಹೇ ಜರೇ ಹೇ ಜರಸೌ	ಹೇ ಜರಾಃ ಹೇ ಜರಸಃ
ಜರಾಂ ಜರಸಂ	ಜರೇ ಜರಸೌ	ಜರಾಃ ಜರಸಃ
ಜರಯಾ ಜರಸಾ	ಜರಾಭ್ಯಾಂ	ಜರಾಭಿಃ
ಜರಾಯೈ ಜರಸೇ	ಜರಾಭ್ಯಾಂ	ಜರಾಭ್ಯಾಂ
ಜರಾಯಾಃ ಜರಸಃ	ಜರಾಭ್ಯಾಂ	ಜರಾಭ್ಯಃ
ಜರಾಯಾಃ ಜರಸಃ	ಜರಯೋಃ ಜರಸೋಃ	ಜರಾಣಾಂ ಜರಾಸಾಂ
ಜರಾಯಾಂ ಜರಸಿ	ಜರಯೋಃ ಜರಸೋಃ	ಜರಾಸು

ನಾಸಿಕಾರ್ಥಕೋ ನಶ್ಶಬ್ದೋ ವೇಧಶ್ಶಬ್ದವತ್.

ನಿಶಾರ್ಥಕೊ ನಿಟ್ಛಬ್ದೋ ವಿಟ್ಛಬ್ದವತ್.

ಪೃತನಾರ್ಥಕಃ ಪೃಚ್ಛಬ್ದೋ ಮರುಚ್ಛಬ್ದವತ್.

ಇಕಾರಾಂತಃ ಸ್ತ್ರೀಲಿಂಗಸ್ತ್ರೀಶಬ್ದೋ ನಿತ್ಯಂಬಹುವಚನಾಂತಃ. ತಿಸ್ರಃ, ತಿಸ್ರಃ, ತಿಸೃಭಿಃ, ತಿಸೃಭ್ಯಃ, ತಿಸೃಭ್ಯಃ, ತಿಸೃಣಾಂ, ತಿಸೃಷು.

ಸಖೀ ಪತ್ನೀಶಬ್ದೌ ಗೌರೀಶಬ್ದವತ್.

ಈಕಾರಾಂತ ಸ್ತ್ರೀಲಿಂಗಃ ಸ್ತ್ರೀಶಬ್ದಃ—ಹೆಂಗಸು.

ಸ್ತ್ರೀ	ಸ್ತ್ರಿಯೌ	ಸ್ತ್ರಿಯಃ
ಹೇ ಸ್ತ್ರಿ	ಹೇ ಸ್ತ್ರಿಯೌ	ಹೇ ಸ್ತ್ರಿಯಃ
ಸ್ತ್ರಿಯಂ ಸ್ತ್ರೀಂ	ಸ್ತ್ರಿಯೌ	ಸ್ತ್ರಿಯಃ ಸ್ತ್ರೀಃ
ಸ್ತ್ರಿಯಾ	ಸ್ತ್ರೀಭ್ಯಾಂ	ಸ್ತ್ರೀಭಿಃ
ಸ್ತ್ರಿಯೈ	ಸ್ತ್ರೀಭ್ಯಾಂ	ಸ್ತ್ರೀಭ್ಯಃ
ಸ್ತ್ರಿಯಾಃ	ಸ್ತ್ರೀಭ್ಯಾಂ	ಸ್ತ್ರೀಭ್ಯಃ
ಸ್ತ್ರಿಯಾಃ	ಸ್ತ್ರಿಯೋಃ	ಸ್ತ್ರೀಣಾಂ
ಸ್ತ್ರಿಯಾಂ	ಸ್ತ್ರಿಯೋಃ	ಸ್ತ್ರೀಷು

ಈಕಾರಾಂತಃ ಸ್ತ್ರೀಲಿಂಗಃ ಶ್ರೀಶಬ್ದಃ—ಲಕ್ಷ್ಮಿ.

ಶ್ರೀಃ	ಶ್ರಿಯೌ	ಶ್ರಿಯಃ
ಶ್ರಿಯಂ	ಶ್ರಿಯೌ	ಶ್ರಿಯಃ
ಶ್ರಿಯಾ	ಶ್ರೀಭ್ಯಾಂ	ಶ್ರೀಭಿಃ
ಶ್ರಿಯೈ ಶ್ರಿಯೆ	ಶ್ರೀಭ್ಯಾಂ	ಶ್ರೀಭ್ಯಃ
ಶ್ರಿಯಾಃ ಶ್ರಿಯಃ	ಶ್ರೀಭ್ಯಾಂ	ಶ್ರೀಭ್ಯಃ
ಶ್ರಿಯಾಃ ಶ್ರಿಯಃ	ಶ್ರಿಯೋಃ	ಶ್ರೀಣಾಂ ಶ್ರಿಯಾಂ
ಶ್ರಿಯಾಂ ಶ್ರಿಯಿ	ಶ್ರಿಯೋಃ	ಶ್ರೀಷು

ಈಕಾರಾಂತಃ ಸ್ತ್ರೀಲಿಂಗೋ ಲಕ್ಷ್ಮೀಶಬ್ದಃ.

ಲಕ್ಷ್ಮೀಃ ಲಕ್ಷ್ಮ್ಯೌ ಲಕ್ಷ್ಮ್ಯಃ

ಶೇಷಂ ಗೌರೀಶಬ್ದವತ್. ಕ್ರೋಷ್ಟೃಶಬ್ದಃ ಸ್ತ್ರೀಲಿಂಗೇ ಗೌರೀಶಬ್ದವತ್. ಕ್ರೋಷ್ಟ್ರೀ, ಕ್ರೋಷ್ಟ್ರ್ಯೌ ಕ್ರೋಷ್ಟ್ರ್ಯಃ ಇತ್ಯಾದಿ. ಖಲಪೂಃ. ಸ್ವಯಂಭೂಃ, ಆತ್ಮಭೂಃ. ಇತ್ಯಾದಯೋ ಭಾಷಿತಪುಂಸ್ಕತ್ವಾತ್ಪುಂವತ್. ವರ್ಷಾಭೂಪುನರ್ಭ್ವಾದಿಶಬ್ದಾ ವಧೂಶಬ್ದವತ್.

ಊಕಾರಾಂತಃ ಸ್ತ್ರೀಲಿಂಗೋ ಭ್ರೂಶಬ್ದಃ—ಕಣ್ಣು—ಹುಬ್ಬು.

ಭ್ರೂಃ	ಭ್ರುವೌ	ಭ್ರುವಃ
ಭ್ರುವಂ	ಭ್ರುವೌ	ಭ್ರುವಃ
ಭ್ರುವಾ	ಭ್ರೂಭ್ಯಾಂ	ಭ್ರೂಭಿಃ
ಭ್ರುವೈ / ಭ್ರುವೇ	ಭ್ರೂಭ್ಯಾಂ	ಭ್ರೂಭ್ಯಃ
ಭ್ರುವಾಃ / ಭ್ರುವಃ	ಭ್ರೂಭ್ಯಾಂ	ಭ್ರೂಭ್ಯಃ
ಭ್ರುವಾಃ / ಭ್ರುವಃ	ಭ್ರುವೋಃ	ಭ್ರೂಣಾಂ / ಭ್ರುವಾಂ
ಭ್ರುವಾಂ / ಭ್ರುವಿ	ಭ್ರುವೋಃ	ಭ್ರೂಷು

ಏವಂ ಸುಭ್ರೂಃ ಇತ್ಯಾದಯೋ ಭಾಷಿತಪುಂಸ್ಕಾಃ.

ಋಕಾರಾಂತಾಃ ಸ್ತ್ರೀಲಿಂಗೇ ಈಕಾರಾಂತಾಭವಂತಿ.
ಗಂತ್ರೀ, ಕರ್ತ್ರೀ, ಪಕ್ತ್ರೀ, ವಕ್ತ್ರೀ ಇತ್ಯಾದಯೊ ಗೌರೀವತ್, ಸ್ವಸಾ, ಮಾತಾ, ಯಾತಾ, ನನಾಂದಾ, ದುಹಿತಾ ಇಮೇ ಋಕಾರಾಂತಾ ಏವ. ತತ್ರ ಮಾತ್ರಾದೀನಾಂ ಚತುರ್ಣಾಂ ರೂಪಂ ನಿರೂಪಿತಂ.

ಋಕಾರಾಂತಃ ಸ್ತ್ರೀಲಿಂಗಸ್ಸ್ವಸೃಶಬ್ದಃ—ಒಡಹುಟ್ಟಿದವಳು.

ಸ್ವಸಾ	ಸ್ವಸಾರೌ	ಸ್ವಸಾರಃ
ಹೇ ಸ್ವಸಃ	ಹೇ ಸ್ವಸಾರೌ	ಹೇಸ್ವಸಾರಃ
ಸ್ವಸಾರಂ	ಸ್ವಸಾರೌ	ಸ್ವಸೄಃ

ಶೇಷಂ ಮಾತೃಶಬ್ದವತ್.

ಸೇಃ ಪುಂವತ್'. ದ್ಯೌರ್ದ್ಯೋವತ್, ನೌಗ್ಲೌವತ್, ರಾಃಪುಂವತ್.

ಅಥಾಜಂತನಪುಂಸಕಲಿಂಗ ವಿಶೇಷಶಬ್ದಾಃ.

ಅಕಾರಾಂತನಪುಂಸಕಲಿಂಗೋ ಅಜರಶಬ್ದಃ.

ಅಜರಂ	ಅಜರೇ / ಅಜರಸೀ	ಅಜರಾಣಿ / ಅಜರಾಂಸಿ
ಹೇ ಅಜರ	ಹೇ ಅಜರೇ / ಹೇ ಅಜರಸೀ	ಹೇ ಅಜರಾಣಿ / ಹೇ ಅಜರಾಂಸಿ
ಅಜರಂ / ಅಜರಸಂ	ಅಜರೇ / ಅಜರಸೀ	ಹೆ ಅಜರಾಣಿ / ಹೆ ಅಜರಾಂಸಿ

ಶೇಷಂ ನಿರ್ಜರಶಬ್ದವತ್. ಹೃದಯಶಬ್ದಾರ್ಥಕೊ ಹೃಚ್ಛಬ್ದೋ ನಿರೂಪಿತ ಏವ. ಉದಕಾರ್ಥಕ ಉದ್ರ್ಕಶಬ್ದಃ ಆಸ್ಯಾರ್ಥಕ ಆಸ್ರ್ಕ ಶಬ್ದಶ್ಚ ನಾಮ್ರ್ಕಶಬ್ದವತ್.

ದೀರ್ಘಾಂತಾ ನಪುಂಸಕಲಿಂಗೇ ಹ್ರಸ್ವಾಂತಾ ಭವಂತಿ.

ವಿಶ್ವಪಂ	ವಿಶ್ವಪೇ	ವಿಶ್ವಪಾನಿ

ಶೇಷಂ ಜ್ಞಾನಶಬ್ದವತ್.

ಇಕಾಂರಾತನಪುಂಸಕಲಿಂಗೋ ದಧಿಶಬ್ದಃ—ಮೊಸರು.

ದಧಿ	ದಧಿನೀ	ದಧೀನಿ
ಹೇ ದಧೇ ಹೇ ದಧಿ	ಹೇ ದಧಿನೀ	ಹೇದಧೀನಿ
ದಧಿ	ದಧಿನೀ	ದಧೀನಿ
ದಧ್ನಾ	ದಧಿಭ್ಯಾಂ	ದಧಿಭಿಃ
ದಧ್ನೇ	ದಧಿಭ್ಯಾಂ	ದಧಿಭ್ಯಃ
ದಧ್ನಃ	ದಧಿಭ್ಯಾಂ	ದಧಿಭ್ಯಃ
ದಧ್ನಃ	ದಧ್ನೋಃ	ದಧ್ನಾಂ
ದಧ್ನಿ ದಧಿನಿ	ದಧ್ನೋಃ	ದಧಿಷು

ಏವಂ ಅಸ್ಥಿ, ಸಕ್ಥಿ, ಅಕ್ಷಿ ಇತ್ಯಾದಯಃ

ಇಕಾರಾಂತ ನಪುಂಸಕಲ್ಲಿಂಗ ತ್ರಿಶಬ್ದೋ ನಿತ್ಯಂಬಹು ವಚನಾಂತಃ ತ್ರೀಣಿ, ತ್ರೀಣಿ, ಶೇಷಂ ಪುಂವತ್.

ಪ್ರಧಿಶಬ್ದೋ ಭಾಷಿತಪುಂಸ್ಕಃ; ಅತಸ್ತಸ್ಯ ತೃತೀಯಾ ಮಾರಭ್ಯ ಪುಂವತ್ ಕ್ಲೀಬವಚ್ಚ ರೂಪಂ.

ಪ್ರಧ್ಯಾ ಪ್ರಧಿನಾ	ಪ್ರಧಿಭ್ಯಾಂ	ಪ್ರಧಿಭಿಃ

ಪ್ರಧ್ಯೇ ಪ್ರಧಿನೇ	ಪ್ರಧಿಭ್ಯಾಂ	ಪ್ರಧಿಭ್ಯಃ
ಪ್ರಧ್ಯಃ ಪ್ರಧಿನಃ	ಪ್ರಧಿಭ್ಯಾಂ	ಪ್ರಧಿಭ್ಯಾಂ
ಪ್ರಧ್ಯಃ ಪ್ರಧಿನಃ	ಪ್ರಧ್ಯೋಃ ಪ್ರಧಿನೋಃ	ಪ್ರಧ್ಯಾಂ ಪ್ರಧೀನಾಂ
ಪ್ರಧ್ಯಿ ಪ್ರಧಿನಿ	ಪ್ರಧ್ಯೋಃ ಪ್ರಧಿನೋಃ	ಪ್ರಧಿಷು

ಸುಧಿಶಬ್ದಶ್ಚ ತಥಾ. —

ಸುಧಿಯಾ ಸುಧಿನಾ	ಸುಧಿಭ್ಯಾಂ	ಸುಧಿಭಿಃ
ಸುಧಿಯೇ ಸುಧಿನೇ	ಸುಧಿಭ್ಯಾಂ	ಸುಧಿಭ್ಯಃ
ಸುಧಿಯಃ ಸುಧಿನಃ	ಸುಧಿಭ್ಯಾಂ	ಸುಧಿಭ್ಯಃ
ಸುಧಿಯಃ ಸುಧಿನಃ	ಸುಧಿಯೋಃ ಸುಧಿನೋಃ	ಸುಧಿಯಾಂ ಸುಧಿನಾಂ
ಸುಧಿಯಿ ಸುಧಿನಿ	ಸುಧಿಯೋಃ ಸುಧಿನೋಃ	ಸುಧಿಷು

ಚಿತ್ರಗು, ಪ್ರದ್ಯು, ಸುನು ಇತ್ಯಾದಯೋ ಮಧುಶಬ್ದವತ್

ಇಕಾರಾಂತನಪುಂಸಕಲಿಂಗಃ ಪ್ರರಿಶಬ್ದಃ—ಅಧಿಕ ಧನವುಳ್ಳ.

ಪ್ರ.	ಪ್ರರಿ	ಪ್ರರಿಣೀ	ಪ್ರರೀಣಿ
ತೃ.	ಪ್ರರಿಣಾ	ಪ್ರರಾಭ್ಯಾಂ	ಪ್ರರಾಭಿಃ

ಷ.	ಪ್ರರಿಣಃ	ಪ್ರರಿಣೋಃ	ಪ್ರರೀಣಾಂ
ಸ.	ಪ್ರರಿಣಿ	ಪ್ರರಿಣೋಃ	ಪ್ರರಾಸು

ಅಥ ಹಲಂತಪುಲ್ಲಿಂಗವಿಶೇಷಶಬ್ದಾಃ.

ಚಕಾರಾಂತಃ ಪುಲ್ಲಿಂಗಃ ಪ್ರಾಕ್ಛಬ್ದಃ—ಪೂರ್ವದಿಕ್ಕಿನಲ್ಲಿರುವವನು.

ಪ್ರಾಙ್	ಪ್ರಾಞ್ಚೌ	ಪ್ರಾಞ್ಚಃ
ಪ್ರಾಞ್ಚಂ	ಪ್ರಾಞ್ಚೌ	ಪ್ರಾಚಃ
ಪ್ರಾಚಾ	ಪ್ರಾಗ್ಭ್ಯಾಂ	ಪ್ರಾಗ್ಭಿಃ

ಇತ್ಯಾದಿ ಜಲಮುಕ್ಛಬ್ದವತ್.

ಏವಂ ಪರಾಙ್, ಅವಾಙ್, ಇತ್ಯಾದಯಃ.

ಚಕಾರಾಂತಃ ಪುಲ್ಲಿಂಗಃ ಪ್ರತ್ಯಕ್ಛಬ್ದಃ—ಆತ್ಮನು.

ಪ್ರತ್ಯಙ್	ಪ್ರತ್ಯಞ್ಚೌ	ಪ್ರತ್ಯಞ್ಚಃ
ಪ್ರತ್ಯಞ್ಚಂ	ಪ್ರತ್ಯಞ್ಚೌ	ಪ್ರತೀಚಃ
ಪ್ರತೀಚಾ	ಪ್ರತ್ಯಗ್ಭ್ಯಾಂ	ಪ್ರತ್ಯಗ್ಭಿಃ
ಪ್ರತೀಚೇ	ಪ್ರತ್ಯಗ್ಭ್ಯಾಂ	ಪ್ರತ್ಯಗ್ಭ್ಯಃ
ಪ್ರತೀಚಃ	ಪ್ರತ್ಯಗ್ಭ್ಯಾಂ	ಪ್ರತ್ಯಗ್ಭ್ಯಃ
ಪ್ರತೀಚಃ	ಪ್ರತೀಚೋಃ	ಪ್ರತೀಚಾಂ
ಪ್ರತೀಚಿ	ಪ್ರತೀಚೋಃ	ಪ್ರತ್ಯಕ್ಷು

ಏವಂ ಸಮ್ಯಙ್, ನ್ಯಙ್, ಸಧ್ರ್ಯಙ್ ವಿಷ್ವದ್ರ್ಯಙ್, ದೇವದ್ರ್ಯಙ್, ಸರ್ವದ್ರ್ಯಙ್, ಅದದ್ರ್ಯಙ್ ಇತ್ಯಾದಯಃ.

ಚಕಾರಾಂತಃ ಪುಲ್ಲಿಂಗೋऽನ್ವಕ್ಛಬ್ದಃ—ಅನುಸರಿಸುವಂತಹ.

	ಅನ್ವಙ್	ಅನ್ವಞ್ಚೌ	ಅನ್ವಞ್ಚಃ
	ಅನ್ವಞ್ಚಂ	ಅನ್ವಞ್ಚೌ	ಅನೂಚಃ
	ಅನೂಚಾ	ಅನ್ವಗ್ಭ್ಯಾಂ	ಅನ್ವಗ್ಭಿಃ
ಷ.	ಅನೂಚಃ	ಅನೂಚೋಃ	ಅನೂಚಾಂ
ಸ.	ಅನೂಚಿ	ಅನೂಚೋಃ	ಅನ್ವಕ್ಷು

ಚಕಾರಾಂತಃ ಪುಲ್ಲಿಂಗ ಉದಕ್ಛಬ್ದಃ--ಉತ್ತರದಿಕ್ಕಿನಲ್ಲಿರುವ.

	ಉದಙ್	ಉದಞ್ಚೌ	ಉದಞ್ಚಃ
	ಉದಞ್ಚಂ	ಉದಞ್ಚೌ	ಉದೀಚಃ
	ಉದೀಚಾ	ಉದಗ್ಭ್ಯಾಂ	ಉದಗ್ಭಿಃ
ಷ.	ಉದೀಚಃ	ಉದೀಚೋಃ	ಉದೀಚಾಂ
ಸ.	ಉದೀಚಿ	ಉದೀಚೋಃ	ಉದಕ್ಷು

ಚಕಾರಾಂತಃ ಪುಲ್ಲಿಂಗಸ್ತಿರ್ಯಕ್ಛಬ್ದಃ—ಪಶ್ವಾದಿಗಳು.

	ತಿರ್ಯಙ್	ತಿರ್ಯಞ್ಚೌ	ತಿರ್ಯಞ್ಚಃ
	ತಿರ್ಯಞ್ಚಂ	ತಿರ್ಯಞ್ಚೌ	ತಿರಶ್ಚಃ
	ತಿರಶ್ಚಾ	ತಿರ್ಯಗ್ಭ್ಯಾಂ	ತಿರ್ಯಗ್ಭಿಃ
ಷ.	ತಿರಶ್ಚಃ	ತಿರಶ್ಚೋಃ	ತಿರಶ್ಚಾಂ
ಸ.	ತಿರಶ್ಚಿ	ತಿರಶ್ಚೋಃ	ತಿರ್ಯಕ್ಷು

ಪೂಜಾರ್ಥಕಾಂಚುಧಾತ್ವಂತತ್ವೇತು—

ದ್ವಿ.	ಪ್ರಾಂಚಂ	ಪ್ರಾಂಚೌ	ಪ್ರಾಂಚಃ
ತೃ.	ಪ್ರಾಂಚಾ	ಪ್ರಾಙ್ಭ್ಯಾಂ	ಪ್ರಾಙ್ಭಿಃ
ಷ.	ಪ್ರಾಂಚಃ	ಪ್ರಾಂಚೋಃ	ಪ್ರಾಂಚಾಂ
ಸ.	ಪ್ರಾಂಚಿ	ಪ್ರಾಂಚೋಃ	ಪ್ರಾಙ್ಕ್ಷು

ಇತ್ಯಾದ್ಯೂಹ್ಯಂ.

ಚಕಾರಾಂತಃ ಪುಲ್ಲಿಂಗಸ್ಸುವೃಟ್ಶಬ್ದಃ—ಛೇದಕನು.

	ಸುವೃಟ್	ಸುವೃಶ್ಚೌ	ಸುವೃಶ್ಚಃ
	ಸುವೃಶ್ಚಂ	ಸುವೃಶ್ಚೌ	ಸುವೃಶ್ಚಃ
	ಸುವೃಶ್ಚಾ	ಸುವೃಡ್ಭ್ಯಾಂ	ಸುವೃಡ್ಭಿಃ
ಸ.	ಸುವೃಶ್ಚಿ	ಸುವೃಶ್ಚೋಃ	ಸುವೃಟ್ಸು

ಛಕಾರಾಂತಃ ಪುಲ್ಲಿಂಗಃ ಪ್ರಾಟ್ಛಬ್ದಃ–ಪ್ರಶ್ನೆಮಾಡುವನು.

	ಪ್ರಾಟ್	ಪ್ರಾಚ್ಛೌ	ಪ್ರಾಚ್ಛಃ
	ಪ್ರಾಚ್ಛಂ	ಪ್ರಾಚ್ಛೌ	ಪ್ರಾಚ್ಛಃ
	ಪ್ರಾಚ್ಛಾ	ಪ್ರಾಡ್ಭ್ಯಾಂ	ಪ್ರಾಡ್ಭಿಃ
ಸ.	ಪ್ರಾಚ್ಛಿ	ಪ್ರಾಚ್ಛೋಃ	ಪ್ರಾಟ್ಸು

ಜಕಾರಾಂತಃ ಪುಲ್ಲಿಂಗೋ ರಾಟ್ಛಬ್ದಃ—ರಾಜನು.

	ರಾಟ್	ರಾಜೌ	ರಾಜಃ
	ರಾಜಂ	ರಾಜೌ	ರಾಜಃ
	ರಾಜಾ	ರಾಡ್ಭ್ಯಾಂ	ರಾಡ್ಭಿಃ
ಷ.	ರಾಜಃ	ರಾಜೋಃ	ರಾಜಾಂ
ಸ.	ರಾಜಿ	ರಾಜೋಃ	ರಾಟ್ಸು

ಏವಂ ವಿಶ್ವಸೃಟ್, ದೇವೇಟ್, ಇತೀಮೌ ಸೃಜವೃಜ
ಯಜಧಾತುನಿಷ್ಪನ್ನಾಃ, ಪರಿವ್ರಾಟ್.

ಜಕಾರಾಂತಃಪುಲ್ಲಿಂಗೋ ಭೃಟ್ಛಬ್ದಃ—ಅಡಿಗೆಯುವನು.

	ಭೃಟ್	ಭೃಜ್ಜೌ	ಭೃಜ್ಜಃ
	ಭೃಜ್ಜಂ	ಭೃಜ್ಜೌ	ಭೃಜ್ಜಃ
	ಭೃಜ್ಜಾ	ಭೃಡ್ಭ್ಯಾಂ	ಭೃಡ್ಭಿಃ
ಸ.	ಭೃಜ್ಜಿ	ಭೃಜ್ಜೋಃ	ಭೃಟ್ಸು

ಜಕಾರಾಂತಃ ಪುಲ್ಲಿಂಗೋ ವಿಭ್ರಾಟ್ಛಬ್ದಃ—ಪ್ರಕಾಶಿಸುವನು.

	ವಿಭ್ರಾಕ್ / ವಿಭ್ರಾಟ್	ವಿಭ್ರಾಜೌ	ವಿಭ್ರಾಜಃ
ತೃ.	ವಿಭ್ರಾಜಾ	ವಿಭ್ರಾಗ್ಭ್ಯಾಂ / ವಿಭ್ರಾಡ್ಭ್ಯಾಂ	ವಿಭ್ರಾಗ್ಭಿಃ / ವಿಭ್ರಾಡ್ಭಿಃ
ಷ.	ವಿಭ್ರಾಜಃ	ವಿಭ್ರಾಜೋಃ	ವಿಭ್ರಾಜಾಂ
ಸ.	ವಿಭ್ರಾಜಿ	ವಿಭ್ರಾಜೋಃ	ವಿಭ್ರಾಕ್ಷು / ವಿಭ್ರಾಟ್ಸು

ಜಕಾರಾಂತಃ ಪುಲ್ಲಿಂಗೋ ಯುಕ್ಛಬ್ದಃ—ಕೂಡಿಕೊಂಡು ಇರುವವನು.

ಯುಙ್	ಯುಂಜೌ	ಯುಂಜಃ
ಯುಂಜಂ	ಯುಂಜೌ	ಯುಜಃ

ಶೇಷಂ ಭಿಷಕ್ಛಬ್ದವತ್. ಸಮಾಧಾತ್ರರ್ಥಕೋ ಯುಕ್ಛಬ್ದೋ ಭಿಷಕ್ಛಬ್ದವತ್.

ಣಕಾರಾಂತಃ ಪುಲ್ಲಿಂಗಸ್ಸುಗಣ್ಛಬ್ದಃ—ಚೆನ್ನಾಗಿ ಲೆಕ್ಕ ಮಾಡತಕ್ಕವನು.

	ಸುಗಣ್	ಸುಗಣೌ	ಸುಗಣಃ
ತೃ.	ಸುಗಣಾ	ಸುಗಣ್ಭ್ಯಾಂ	ಸುಗಣ್ಭಿಃ
ಸ.	ಸುಗಣಿ	ಸುಗಣೋಃ	ಸುಗಣ್ಸು

ಥಕಾರಾಂತಃ ಪುಲ್ಲಿಂಗೋಽಗ್ನಿಮಥ್ಛಬ್ದಃ—ಅಗ್ನಿಮಥನ ಮಾಡುವವನು.

	ಅಗ್ನಿಮತ್	ಅಗ್ನಿಮಥೌ	ಅಗ್ನಿಮಥಃ
ತೃ.	ಅಗ್ನಿಮಥಾ	ಅಗ್ನಿಮದ್ಭ್ಯಾಂ	ಅಗ್ನಿಮದ್ಭಿಃ
ಸ.	ಅಗ್ನಿಮಥಿ	ಅಗ್ನಿಮಥೋಃ	ಅಗ್ನಿಮತ್ಸು

ಧಕಾರಾಂತಃ ಪುಲ್ಲಿಂಗೋ ಬುಚ್ಛಬ್ದಃ—ತಿಳಿದವನು.

	ಬುತ್	ಬುಧೌ	ಬುಧಃ
ತೃ.	ಬುಧಾ	ಬುದ್ಭ್ಯಾಂ	ಬುದ್ಭಿಃ
	ಬುಧೇ	ಬುದ್ಭ್ಯಾಂ	ಬುದ್ಭ್ಯಃ
	ಬುಧಃ	ಬುದ್ಭ್ಯಾಂ	ಬುದ್ಭ್ಯಃ
	ಬುಧಃ	ಬುಧೋಃ	ಬುಧಾಂ
	ಬುಧಿ	ಬುಧೋಃ	ಬುತ್ಸು

ಏವಂ ಮರ್ಮಾವಿತ್ ಇತ್ಯಾದಯಃ.

ನಕಾರಾಂತಃ ಪುಲ್ಲಿಂಗಃ ಪೂಷನ್ ಶಬ್ದಃ—ಸೂರ್ಯನು.

	ಪೂಷಾ	ಪೂಷಣೌ	ಪೂಷಣಃ
	ಹೇ ಪೂಷನ್	ಹೇ ಪೂಷಣೌ	ಹೇ ಪೂಷಣಃ
	ಪೂಷಣಂ	ಪೂಷಣೌ	ಪೂಷ್ಣಃ
	ಪೂಷ್ಣಾ	ಪೂಷಭ್ಯಾಂ	ಪೂಷಭಿಃ
ಸ.	ಪೂಷ್ಣಿ / ಪೂಷಣಿ	ಪೂಷ್ಣೋಃ	ಪೂಷಸು

ಏವಂ ಅರ್ಯಮಾ.

ನಕಾರಾಂತಃ ಪುಲ್ಲಿಂಗೋ ವೃತ್ರಹನ್ ಶಬ್ದಃ—ಇಂದ್ರನು.

	ವೃತ್ರಹಾ	ವೃತ್ರಹಣೌ	ವೃತ್ರಹಣಃ
	ಹೇ ವೃತ್ರಹನ್	ಹೇ ವೃತ್ರಹಣೌ	ಹೇ ವೃತ್ರಹಣಃ
	ವೃತ್ರಹಣಂ	ವೃತ್ರಹಣೌ	ವೃತ್ರಘ್ನಃ
ಸ.	ವೃತ್ರಘ್ನಿ / ವೃತ್ರಹಣಿ	ವೃತ್ರಘ್ನೋಃ	ವೃತ್ರಹಸು

ಏವಂ ಬ್ರಹ್ಮಹಾ. ಭ್ರೂಣಹಾ ಇತ್ಯಾದಯೋ ಹನಧಾತ್ವನ್ತಾಃ.

ನಕಾರಾಂತಃ ಪುಲ್ಲಿಂಗಶ್ಶ್ವನ್ಶಬ್ದಃ—ನಾಯಿ.

ಶ್ವಾ	ಶ್ವಾನೌ	ಶ್ವಾನಃ
ಹೇ ಶ್ವನ್	ಹೇ ಶ್ವಾನೌ	ಹೇ ಶ್ವಾನಃ
ಶ್ವಾನಂ	ಶ್ವಾನೌ	ಶುನಃ
ಶುನಾ	ಶ್ವಭ್ಯಾಂ	ಶ್ವಭಿಃ
ಶುನೇ	ಶ್ವಭ್ಯಾಂ	ಶ್ವಭ್ಯಃ
ಶುನಃ	ಶ್ವಭ್ಯಾಂ	ಶ್ವಭ್ಯಃ
ಶುನಃ	ಶುನೋಃ	ಶುನಾಂ
ಶುನಿ	ಶುನೋಃ	ಶ್ವಸು

ನಕಾರಾಂತಃ ಪುಲ್ಲಿಂಗೋ ಯುವನ್ಶಬ್ದಃ—ತರುಣನು.

ಯುವಾ	ಯುವಾನೌ	ಯುವಾನಃ
ಹೇ ಯುವನ್	ಹೇ ಯುವಾನೌ	ಹೇ ಯುವಾನಃ
ಯುವಾನಂ	ಯುವಾನೌ	ಯೂನಃ
ಯೂನಾ	ಯುವಭ್ಯಾಂ	ಯುವಭಿಃ
ಯೂನೇ	ಯುವಭ್ಯಾಂ	ಯುವಭ್ಯಃ
ಯೂನಃ	ಯುವಭ್ಯಾಂ	ಯುವಭ್ಯಃ
ಯೂನಃ	ಯೂನೋಃ	ಯೂನಾಂ
ಯೂನಿ	ಯೂನೋಃ	ಯುವಸು

ನಕಾರಾಂತಃ ಪುಲ್ಲಿಂಗೋ ಮಘವಚ್ಛಬ್ದಃ—ಇಂದ್ರನು.

ಮಘವಾ	ಮಘವಾನೌ	ಮಘವಾನಃ
ಹೇ ಮಘವನ್	ಹೇ ಮಘವಾನೌ	ಹೇ ಮಘವಾನಃ

ಮಘವಾನಂ	ಮಘವಾನೌ	ಮಘೋನಃ
ಮಘೋನಾ	ಮಘವಭ್ಯಾಂ	ಮಘವಭಿಃ
ಮಘೋನೇ	ಮಘವಭ್ಯಾಂ	ಮಘವಭ್ಯಃ
ಮಘೋನಃ	ಮಘವಭ್ಯಾಂ	ಮಘವಭ್ಯಃ
ಮಘೋನಃ	ಮಘೋನೋಃ	ಮಘೋನಾಂ
ಮಘೋನಿ	ಮಘೋನೋಃ	ಮಘವಸು

ಅಯಂ ಧೀಮದ್ವದಪಿ.

ಮಘವಾ್ನ ಮಘವಂತೌ ಮಘವಂತಃ, ಇತ್ಯಾದಿ.

ನಕಾರಾಂತ ಪುಲ್ಲಿಂಗಃ ಅರ್ವ್ನಶಬ್ದಃ—ಅಶ್ವವು.

ಅರ್ವಾ	ಅರ್ವಂತೌ	ಅರ್ವಂತಃ

ಶೇಷಂ ಧೀಮಚ್ಛಬ್ದವತ್.

ನಕಾರಾಂತಃ ಪುಲ್ಲಿಂಗಃ ಪಥಿನ್ಶಬ್ದಃ—ಮಾರ್ಗ.

ಪಂಥಾಃ	ಪಂಥಾನೌ	ಪಂಥಾನಃ
ಪಂಥಾನಂ	ಪಂಥಾನೌ	ಪಥಃ
ಪಥಾ	ಪಥಿಭ್ಯಾಂ	ಪಥಿಭಿಃ
ಪಥೇ	ಪಥಿಭ್ಯಾಂ	ಪಥಿಭ್ಯಃ
ಪಥಃ	ಪಥಿಭ್ಯಾಂ	ಪಥಿಭ್ಯಃ
ಪಥಃ	ಪಥೋಃ	ಪಥಾಂ
ಪಥಿ	ಪಥೋಃ	ಪಥಿಷು

ಏವಂ ಮಂಥಾಃ ಇತ್ಯಾದಯಃ.

ನಕಾರಾಂತಃ ಪುಲ್ಲಿಂಗಃ ಋಭುಕ್ಷಿನ್ ಶಬ್ದಃ—ಇಂದ್ರನು.

ಋಭುಕ್ಷಾಃ	ಋಭುಕ್ಷಾಣೌ	ಋಭುಕ್ಷಾಣಃ
ಋಭುಕ್ಷಾಣಂ	ಋಭುಕ್ಷಾಣೌ	ಋಭುಕ್ಷಃ
ಋಭುಕ್ಷಾ	ಋಭುಕ್ಷಿಭ್ಯಾಂ	ಋಭುಕ್ಷಿಭಿಃ
ಸ. ಋಭುಕ್ಷಿ	ಋಭುಕ್ಷೋಃ	ಋಭುಕ್ಷಿಷು

ನಕಾರಾಂತಃ ಪುಲ್ಲಿಂಗಃ ಪಞ್ಚನ್ ಶಬ್ದಃ ನಿತ್ಯಬಹುವಚನಾನ್ತಃ—ಐದುಜನ.

ಪಂಚ ಪಂಚ ಪಂಚಭಿಃ ಪಂಚಭ್ಯಃ ಪಂಚಭ್ಯಃ ಪಂಚಾನಾಂ ಪಂಚಸು.

ಏವಂ ಸಪ್ತ, ನವ, ದಶ.

ನಕಾರಾಂತಃ ಪುಲ್ಲಿಂಗೋಽಷ್ಟಶಬ್ದೋ ನಿತ್ಯಬಹುವಚನಾನ್ತಃ—ಎಂಟುಜನ.

ಪ್ರ. ಅಷ್ಟೌ ಅಷ್ಟ; ಚ. ಅಷ್ಟಾಭ್ಯಃ ಅಷ್ಟಭ್ಯಃ;
ದ್ವಿ. ಅಷ್ಟೌ ಅಷ್ಟ; ಪಂ. ಅಷ್ಟಾಭ್ಯಃ ಅಷ್ಟಭ್ಯಃ;
ತೃ. ಅಷ್ಟಾಭಿಃ ಅಷ್ಟಭಿಃ; ಷ. ಅಷ್ಟಾನಾಂ;
ಸ. ಅಷ್ಟಾಸು ಅಷ್ಟಸು.

ರೇಫಾಂತಃ ಪುಲ್ಲಿಂಗಶ್ಚತುರ್ಶಬ್ದೋ ನಿತ್ಯಂ ಬಹುವಚನಾಂತಃ—ನಾಲ್ಕುಜನ.

ಚತ್ವಾರಃ ಚತುರಃ ಚತುರ್ಭಿಃ ಚತುರ್ಭ್ಯಃ
ಚತುರ್ಭ್ಯಃ ಚತುರ್ಣಾಂ ಚತುರ್ಷು.

ಷಕಾರಾಂತಃ ಪುಲ್ಲಿಂಗಷ್ಷಟ್ಛಬ್ದೋ ನಿತ್ಯಬಹು
ವಚನಾಂತಃ—ಆರುಜನ.

ಷಟ್, ಷಟ್, ಷಡ್ಭಿಃ, ಷಡ್ಭ್ಯಃ, ಷಡ್ಭ್ಯಃ, ಷಣ್ಣಾಂ, ಷಟ್ಸು.

ಷಕಾರಾಂತಃ ಪುಲ್ಲಿಂಗೋ ದೋಶ್ಶಬ್ದಃ—ಬಾಹು.

	ದೋಃ	ದೋಷೌ	ದೋಷಃ
ತೃ.	ದೋಷಾ	ದೋರ್ಭ್ಯಾಂ	ದೋರ್ಭಿಃ
ಸ.	ದೋಷಿ	ದೋಷೋಃ	ದೋಷ್ಷು

ಏತದರ್ಥಕೋದೋರ್ಷಶಬ್ದೋ ರಾಜಶಬ್ದವತ್.

ಸಕಾರಾಂತಃ ಪುಲ್ಲಿಂಗಃ ಪುಂಸ್ಶಬ್ದಃ—ಪುರುಷನು.

ಪ್ರ.	ಪುಮಾನ್	ಪುಮಾಂಸೌ	ಪುಮಾಂಸಃ
	ಹೇ ಪುಮನ್	ಹೇ ಪುಮಾಂಸೌ	ಹೇ ಪುಮಾಂಸಃ
ದ್ವಿ.	ಪುಮಾಂಸಂ	ಪುಮಾಂಸೌ	ಪುಂಸಃ
ತೃ.	ಪುಂಸಾ	ಪುಂಭ್ಯಾಂ	ಪುಂಭಿಃ
ಷ.	ಪುಂಸಃ	ಪುಂಸೋಃ	ಪುಂಸಾಂ
ಸ.	ಪುಂಸಿ	ಪುಂಸೋಃ	ಪುಂಸು

ಸಕಾರಾಂತಃ ಪುಲ್ಲಿಂಗ ಉಶನಶ್ಶಬ್ದಃ—ಶುಕ್ರನು.

ಪ್ರ.	ಉಶನಾ	ಉಶನಸೌ	ಉಶನಸಃ
ಸಂ.	ಹೇ ಉಶನನ್ / ಹೇ ಉಶನಃ / ಹೇ ಉಶನ	ಹೇ ಉಶನಸೌ	ಹೇ ಉಶನಸಃ

ಶೇಷಂ ವೇಧಶ್ಶಬ್ದವತ್.

ಸಕಾರಾಂತಃ ಪುಲ್ಲಿಂಗೋಽನೇಹಶ್ಶಬ್ದಃ—ಕಾಲವು.

ಪ್ರ.	ಅನೇಹಾ	ಅನೇಹಸಾ	ಅನೇಹಸಃ
	ಹೇ ಅನೇಹಃ	ಹೇ ಅನೇಹಸಾ	ಹೇ ಅನೇಹಸಃ

ಶೇಷಂ ವೇಧಶ್ಶಬ್ದವತ್, ಏವಂ ಪುರುದಂಸಾ.

ಹಕಾರಾಂತಃ ಪುಲ್ಲಿಂಗೋ ಧುಕ್ಶಬ್ದಃ—ಕರೆಯುವವನು.

	ಧುಕ್	ದುಹೌ	ದುಹಃ
ತೃ.	ದುಹಾ	ದುಗ್ಭ್ಯಾಂ	ಧುಗ್ಭಿಃ
ಸ.	ದುಹಿ	ದುಹೋಃ	ಧುಕ್ಷು

ಹಕಾರಾಂತಃ ಪುಲ್ಲಿಂಗೋ ವಿಶ್ವವಾಟ್ಛಬ್ದಃ—ಜಗದ್ಭರ್ತನು.

	ವಿಶ್ವವಾಟ್	ವಿಶ್ವವಾಹೌ	ವಿಶ್ವವಾಹಃ
	ವಿಶ್ವವಾಹಂ	ವಿಶ್ವವಾಹೌ	ವಿಶ್ವೌಹಃ
	ವಿಶ್ವೌಹಾ	ವಿಶ್ವವಾಡ್ಭ್ಯಾಂ	ವಿಶ್ವವಾಡ್ಭಿಃ
ಷ.	ವಿಶ್ವೌಹಃ	ವಿಶ್ವೌಹೋಃ	ವಿಶ್ವೌಹಾಂ
ಸ.	ವಿಶ್ವೌಹಿ	ವಿಶ್ವೌಹೋಃ	ವಿಶ್ವವಾಟ್ಸು

ಏವಂ ರಾಜವಾಟ್ ಇತ್ಯಾದಯಃ.

ಹಕಾರಾಂತಃ ಪುಲ್ಲಿಂಗಸ್ತುರಾಷಾಟ್ಛಬ್ದಃ—ಇಂದ್ರನು.

	ತುರಾಷಾಟ್	ತುರಾಸಾಹೌ	ತುರಾಸಾಹಃ
	ತುರಾಸಾಹಂ	ತುರಾಸಾಹೌ	ತುರಾಸಾಹಃ
	ತುರಾಸಾಹಾ	ತುರಾಷಾಡ್ಭ್ಯಾಂ	ತುರಾಷಾಡ್ಭಿಃ
ಷ.	ತುರಾಸಾಹಃ	ತುರಾಸಾಹೋಃ	ತುರಾಸಾಹಾಂ
ಸ.	ತುರಾಸಾಹಿ	ತುರಾಸಾಹೋಃ	ತುರಾಷಾಟ್ಸು

ಹಕಾರಾಂತಃ ಪುಲ್ಲಿಂಗೋಽನಡುಚ್ಛಬ್ದಃ—ವೃಷಭವು.

	ಅನಡ್ವಾನ್	ಅನಡ್ವಾಹೌ	ಅನಡ್ವಾಹಃ
	ಹೇ ಅನಡ್ವನ್	ಹೇ ಅನಡ್ವಾಹೌ	ಹೇ ಅನಡ್ವಾಹಃ
	ಅನಡ್ವಾಹಂ	ಅನಡ್ವಾಹೌ	ಅನಡುಹಃ
	ಅನಡುಹಾ	ಅನಡುದ್ಭ್ಯಾಂ	ಅನಡುದ್ಭಿಃ
ಷ.	ಅನಡುಹಃ	ಅನಡುಹೋಃ	ಅನಡುಹಾಂ
ಸ.	ಅನಡುಹಿ	ಅನಡುಹೋಃ	ಅನಡುತ್ಸು

ಅಥ ಹಲಂತಸ್ತ್ರೀಲಿಂಗ ವಿಶೇಷಶಬ್ದಾಃ

ಪ್ರಾಚೀ ಪ್ರತೀಚೀ ಉದೀಚೀ ಅನೂಚೀ ವಿಷ್ವದ್ರೀಚೀ ದೇವದ್ರೀಚೀ ಸಧ್ರೀಚೀ ತಿರಶ್ಚೀ ಇತ್ಯೇಕಾರೇಣಾಂಚಧಾತ್ವಂತಾ ಗೌರೀಶಬ್ದವದ್ರೂಪಾಣಿ ಲಭಂತೇ. ಪಂಚ ಷಟ್ ಸಪ್ತ ಅಷ್ಟೌ ನವ ದಶ. ಏತೇ ಲಿಂಗತ್ರಯೇಽಪಿ ಸರೂಪಾಃ.

ಪಕಾರಾಂತಃ ಸ್ತ್ರೀಲಿಂಗೋಽಪ್ಶಬ್ದೋ ನಿತ್ಯಂ ಬಹುವಚನಾಂತಃ—ನೀರು.

ಆಪಃ ಅಪಃ ಅದ್ಭಿಃ ಅದ್ಭ್ಯಃ ಅದ್ಭ್ಯಃ ಅಪಾಂ ಅಪ್ಸು.

ರೇಫಾಂತಃ ಸ್ತ್ರೀಲಿಂಗಶ್ಚತುರ್ಶಬ್ದೋ ನಿತ್ಯಬಹುವಚನಾಂತಃ.

ಚತಸ್ರಃ ಚತಸ್ರಃ ಚತಸೃಭಿಃ ಚತಸೃಭ್ಯಃ ಚತಸೃಭ್ಯಃ ಚತಸೃಣಾಂ ಚತಸೃಷು.

ಷಕಾರಾಂತಃ ಸ್ತ್ರೀಲಿಂಗಸ್ಸಜೂಶ್ಶಬ್ದಃ—ಕೂಡ ಹೊಂದಿದ.

	ಸಜೂಃ	ಸಜುಷೌ	ಸಜುಷಃ
ತೃ.	ಸಜುಷಾ	ಸಜೂರ್ಭ್ಯಾಂ	ಸಜೂರ್ಭಿಃ
ಸ.	ಸಜುಷಿ	ಸಜುಷೋಃ	ಸಜೂಷ್ಷು

ಸಕಾರಾಂತಸ್ತ್ರೀಲಿಂಗ ಆಶೀಶ್ಶಬ್ದಃ—ಪ್ರಾರ್ಥನೆ.

ಪ್ರ.	ಆಶೀಃ	ಆಶಿಷೌ	ಆಶಿಷಃ
ತೃ.	ಆಶಿಷಾ	ಆಶೀರ್ಭ್ಯಾಂ	ಆಶೀರ್ಭಿಃ
ಸ.	ಆಶಿಷಿ	ಆಶಿಷೋಃ	ಆಶೀಷ್ಷು

ಹಕಾರಾಂತಸ್ತ್ರೀಲಿಂಗ ಉಪಾನಚ್ಛಬ್ದಃ—ಪಾದುಕೆ.

ಪ್ರ.	ಉಪಾನತ್	ಉಪಾನಹೌ	ಉಪಾನಹಃ
ತೃ.	ಉಪಾನಹಾ	ಉಪಾನಾದ್ಭ್ಯಾಂ	ಉಪಾನದ್ಭಿಃ
ಸ.	ಉಪಾನಹಿ	ಉಪಾನಹೋಃ	ಉಪಾನತ್ಸು

ಉಷ್ಣಿಕ್ಶಬ್ದೋ ಧುಕ್ಛಬ್ದವತ್.

ಅಥ ಹಲಂತನಪುಂಸಕಲಿಂಗ ವಿಶೇಷಶಬ್ದಾಃ.

ಪ್ರಾಕ್ಛಬ್ದಸ್ಸ್ವಾಕ್ಛಬ್ದವತ್. ಏವಂ ಪರಾಗಾದಯಃ.

ಚಕಾರಾಂತ ನಪುಂಸಕಲಿಂಗಃ ಪ್ರತ್ಯಕ್ಛಬ್ದಃ.

ಪ್ರತ್ಯಕ್	ಪ್ರತೀಚೀ	ಪ್ರತ್ಯಂಚಿ

ಪುನಸ್ತದ್ವತ್; ಶೇಷಂ ಪುಂವತ್. ಏವಂ ಸಮ್ಯಗಾದಯಃ.

ಚಕಾರಾಂತ ನಪುಂಸಕಲಿಂಗೋऽನ್ವಕ್ಛಬ್ದಃ.

ಅನ್ವಕ್	ಅನೂಚೀ	ಅನ್ವಂಚಿ

ಪುನಸ್ತದ್ವತ್; ಶೇಷಂ ಪುಂವತ್.

ಚಕಾರಾಂತ ನಪುಂಸಕಲಿಂಗ ಉದಕ್ಛಬ್ದಃ.

ಉದಕ್	ಉದೀಚೀ	ಉದಂಚಿ

ಪುನಸ್ತದ್ವತ್; ಶೇಷಂ ಪುಂವತ್.

ಚಕಾರಾಂತ ನಪುಂಸಕಲಿಂಗಸ್ತಿರ್ಯಕ್ಛಬ್ದಃ.

ತಿರ್ಯಕ್	ತಿರಶ್ಚೀ	ತಿರ್ಯಂಚಿ

ಪುನಸ್ತದ್ವತ್, ಶೇಷಂ ಪುಂವತ್. ಇತ್ಯಾದ್ಯೂಹ್ಯಂ.

ನಕಾರಾಂತ ನಪುಂಸಕಲಿಂಗೋಽಹಶ್ಶಬ್ದಃ—ಹಗಲು.

ಪ್ರ.	ಅಹಃ	ಅಹ್ನೀ / ಅಹನೀ	ಅಹಾನಿ
ತೃ.	ಅಹ್ನಾ	ಅಹೋಭ್ಯಾಂ	ಅಹೋಭಿಃ
ಸ.	ಅಹ್ನಿ / ಅಹನಿ	ಅಹ್ನೋಃ	ಅಹಸ್ಸು

ರೇಫಾಂತ ನಪುಂಸಕಲಿಂಗೋ ವಾರ್ಶಬ್ದಃ.

ಪ್ರ.	ವಾಃ	ವಾರೀ	ವಾರಿ
ತೃ.	ವಾರಾ	ವಾರ್ಭ್ಯಾಂ	ವಾರ್ಭಿಃ
ಸ.	ವಾರಿ	ವಾರೋಃ	ವಾರ್ಷು

ರೇಫಾಂತನಪುಂಸಕಲಿಂಗಶ್ಚತುರ್ಶಬ್ದೋ ನಿತ್ಯಂಬಹುವಚನಾನ್ತಃ.

ಚತ್ವಾರಿ	ಚತ್ವಾರಿ	ಶೇಷಂ ಪುಂವತ್.

ಸಕಾರಾಂತ ನಪುಂಸಕಲಿಂಗೋ ಧನುಶ್ಶಬ್ದಃ—ಬಿಲ್ಲು.

ಪ್ರ.	ಧನುಃ	ಧನುಷೀ	ಧನೂಂಷಿ
ತೃ.	ಧನುಷಾ	ಧನುರ್ಭ್ಯಾಂ	ಧನುರ್ಭಿಃ
ಸ.	ಧನುಷಿ	ಧನುಷೋಃ	ಧನುಷ್ಷು

ಸಕಾರಾಂತ ನಪುಂಸಕಲಿಂಗ ಶ್ಶೋಚಿಶ್ಶಬ್ದಃ—ಕಾಂತಿ.

ಪ್ರ.	ಶೋಚಿಃ	ಶೋಚಿಷೀ	ಶೋಚೀಂಷಿ
ತೃ.	ಶೋಚಿಷಾ	ಶೋಚಿರ್ಭ್ಯಾಂ	ಶೋಚಿರ್ಭಿಃ
ಸ.	ಶೋಚಿಷಿ	ಶೋಚಿಷೋಃ	ಶೋಚಿಷ್ಷು

ಏವಂ ರೋಚಿಃ ಇತ್ಯಾದಯಃ.

ಅಥ ಸಂಧಯಃ.

ಸವರ್ಣದೀರ್ಘಶ್ಚ ಗುಣೋ ವೃದ್ಧಿರ್ಯಣ್ ಚಾಪ್ಯಯಾದಿಕಃ ।
ಪರರೂಪಃ ಪೂರ್ವರೂಪಃ ತಥಾ ಪ್ರಕೃತಿಭಾವಕಃ ॥
ಅಷ್ಟೌ ವೈ ಸಂಧಯಃ ಪ್ರೋಕ್ತಾಃ ಸ್ವರಾಣಾಂ ಸನ್ಧಿವೇದಿಭಿಃ ।
ಬಾಲವ್ಯುತ್ಪತ್ತಿಸಿದ್ಧ್ಯರ್ಥಂ ನಿರೂಪ್ಯಂತೇ ಮಯಾಽತ್ರ ತೇ ॥
ಅಕಸ್ಸವರ್ಣೇಽಚಿ ಪರೇ ಸಂಧಿಸ್ಸ್ಯಾದ್ದೀರ್ಘನಾಮಕಃ ।
ಆತ್ಪರೇಷು ಸದೈವ ಸ್ಯಾದುಕಾರೇಕಾರಯೋರಪಿ ॥
ಋಕಾರೇಚ ಬುಧೈರ್ಜ್ಞೇಯಃ ಸಂಧಿರ್ವೈ ಗುಣನಾಮಕಃ ।
ಏಕಾರೈಕಾರಾವೋಕಾರಶ್ಚ ತಥಾಽಪಿ ಚೌಕಾರಃ ॥
ಆತ್ಪರತೋ ಯದಿ ಚೈತೇ ಸಂಧೆಸ್ಸ್ಯಾದ್ವೃದ್ಧಿನಾಮಾಽಯಮ್ ।
ಅಸವರ್ಣೇ ಯದಿ ಚ ಪರೇ ಸ್ವರೇ ತ್ವಿಕಸ್ಸ್ಯಾಚ್ಚ ಯಣ್ಸಂಧಿಃ ॥
ಏಚಸ್ಸ್ಯುರ್ಯದಿ ಪರತಃ ಸ್ವರಾಸ್ತದಾನೀಮಯಾದಿಸಂಧಿಃ ಸ್ಯಾತ್ ।
ಅಕಾರಃ ಪರತಃ ಸ್ಯಾಚ್ಚೇತ್ ಏಕಾರೌಕಾರಯೋರಪಿ ॥
ಪದಾಂತಯೋಃ ಪೂರ್ವರೂಪಸಂಧಿಸ್ಸ್ಯಾದ್ಬುಧಸಮ್ಮತಃ ।
ಉಪಸರ್ಗಾದಕಾರಾಂತಾತ್ ಧಾತಾವೇಜಾದಿಕೇ ಪರೇ ॥
ಪರರೂಪಂ ಭವತ್ಯೇವ ಸಂಧಿಸ್ಸ್ಯಾತ್ಪರರೂಪಕಃ ।
ಪ್ಲುತಾತ್ಪ್ರಗೃಹ್ಯಾಚ್ಚ ಪರೇ ಸ್ವರೇ ಪ್ರಕೃತಿಭಾವಕಃ ॥
ಏವಂ ಚೈವಾಷ್ಟಧಾಪ್ರೋಕ್ತಾಃ ಸ್ವರಾಣಾಂ ಸಂಧಯೋಬುಧೈಃ ।

(1)ಅ ಇ ಉಣ್ (2)ಋ ಌ ಕ್ (3)ಏ ಓ ಙ್ (4)ಐ ಔ ಚ್ (5)ಹ ಯ ವರಟ್ (6)ಲಣ್ (7)ಞಮಙಣನಮ್ (8)ಝಭಞ್ (9)ಘಢಧಷ್ (10)ಜಬಗಡದಶ್ (11)ಖಫಛಠಥಚಟತವ್ (12)ಕಪಯ್ (13) ಶಷಸರ್ (14)ಹಲ್.

ಇತಿ ಮಾಹೇಶ್ವರಾಣಿ ಸೂತ್ರಾಣಿ ಅಣಾದಿ ಸಂಜ್ಞಾರ್ಥಾನಿ.

ಏತತ್ಸೂತ್ರಾಂತವರ್ಣಸಹಿತಃ ಅಕಾರಾದಿವರ್ಣಃ ಮಧ್ಯಗಾನಾಂ ಸ್ವಸ್ಯ ಚ ಸಂಜ್ಞಾ ಭವತಿ । ಸಂಜ್ಞಾಯಥಾ—ಅಣ್ ಇತಿ

ಅ ಇ ಉ ವರ್ಣಾನಾಂ, ಅಚ್ ಇತಿ ಅ ಇ ಉ ಋ ಌ ಏ ಓ ಐ ಔ ವರ್ಣಾನಾಂ, ಏಚ್ ಇತಿ ಏ ಓ ಐ ಔ ವರ್ಣಾನಾಂ, ಏವಂ ಹಲ್ ಝಲ್ ಇತ್ಯಾದಯೋಽಜ್ಞೇಯಾಃ.

ವರ್ಣಾನಾಂ ಸ್ಥಾನಾನಿ.

ಕಣ್ಠಃ—ಅ ಕವರ್ಗ ವಿಸರ್ಗ ಹಕಾರಾಣಾಂ
ತಾಲು—ಇ ಚವರ್ಗ ಯಶಾನಾಂ
ಮೂರ್ಧಾ—ಋ ಟವರ್ಗ ರಷಾಣಾಂ
ದಂತಾ—ಌ ತವರ್ಗ ಲಸಾನಾಂ
ಓಷ್ಠೌ—ಉ ಪವರ್ಗೋಪಧ್ಮಾನೀಯಾನಾಂ
ನಾಸಿಕಾಚ—ಙಮಙಣನಾನಾಂ
ಕಣ್ಠತಾಲು—ಏಕಾರೈಕಾರಯೋಃ
ಕಣ್ಠೋಷ್ಠಂ—ಓಕಾರೌಕಾರಯೋಃ
ದಂತೋಷ್ಠಂ—ವಕಾರಸ್ಯ
ಜಿಹ್ವಾಮೂಲಂ—ಜಿಹ್ವಾಮೂಲೀಯಸ್ಯ
ನಾಸಿಕಾ—ಅನುಸ್ವಾರಸ್ಯ

ಉಪಧ್ಮಾನೀಯಃ { ಪಫಾಭ್ಯಾಂ ಪ್ರಾಗರ್ಧವಿಸರ್ಗ ಸದೃಶಃ ⌣ಪ್ ⌣ಫ್.

ಜಿಹ್ವಾಮೂಲೀಯಃ { ಕಖಾಭ್ಯಾಂ ಪ್ರಾಗರ್ಧವಿಸರ್ಗ ಸದೃಶಃ ⌣ಕ್ ⌣ಖ್.

ಸವರ್ಣ ದೀರ್ಘಸಂಧಿಃ {
ಅಕ್ಷರ + ಅಭ್ಯಾಸಃ = ಅಕ್ಷರಾಭ್ಯಾಸಃ
ಕವಿ + ಈಶ್ವರ = ಕವೀಶ್ವರ
ವಿಷ್ಣು + ಉತ್ಸವಃ = ವಿಷ್ಣೂತ್ಸವಃ
ಧಾತೃ + ಋಕಾರ = ಧಾತೄಕಾರ
} ಅಕಃ ಸವರ್ಣೇ ದೀರ್ಘಃ

ಗುಣಸಂಧಿಃ— ಕೃಷ್ಣ + ಋದ್ಧಿಃ = ಕೃಷ್ಣರ್ದ್ಧಿಃ
ರಮಾ + ಇತಿ = ರಮೇತಿ
ಗಂಗಾ + ಉದಕಂ = ಗಂಗೋದಕಂ
(ಗುಣಃ — ಅ ಏ ಓ)

ವೃದ್ಧಿ ಸಂಧಿಃ— ಪ್ರಥಮಾ + ಏಕವಚನಂ = ಪ್ರಥಮೈಕವಚನಂ
ಇಂದ್ರ + ಐಶ್ವರ್ಯಂ = ಇಂದ್ರೈಶ್ವರ್ಯಂ
ಗಂಗಾ + ಓಘಃ = ಗಂಗೌಘಃ
ರಮಾ + ಔತ್ಕಂಠ್ಯಂ = ರಮೌತ್ಕಂಠ್ಯಂ
(ವೃದ್ಧಿಃ — ಆ ಐ ಔ)

ಯಣ್ ಸಂಧಿಃ— ಇತಿ + ಅತ್ರ = ಇತ್ಯತ್ರ
ಧಾತೃ + ಅಂಶಃ = ಧಾತ್ರಂಶಃ
ಌ + ಆಕೃತಿಃ = ಲಾಕೃತಿಃ
ಮಧು + ಅರಿಃ = ಮಧ್ವರಿಃ
(ಯಣ್ — ಯ ವ ರ ಲ)

ಅಯಾದಿ ಸಂಧಿಃ— ಹರೇ + ಆಯಾಹಿ = ಹರಯಾಯಾಹಿ
ಶ್ರಿಯೈ + ಆಸಕ್ತಃ = ಶ್ರಿಯಾಯಾಸಕ್ತಃ
ಗುರೋ + ಆಗಚ್ಛ = ಗುರವಾಗಚ್ಛ
ಗುರೌ + ಆಗತೇ = ಗುರಾವಾಗತೇ
(ಅಯ್ ಅವ್ ಆಯ್ ಆವ್)

ಪೂರ್ವರೂಪ ಸಂಧಿಃ—ಹರೇ + ಅವ = ಹರೇಽವ
ವಿಷ್ಣೋ + ಅವ = ವಿಷ್ಣೋಽವ

ಪರರೂಪ ಸಂಧಿಃ— ಪ್ರ + ಏಜತೇ = ಪ್ರೇಜತೇ
ಉಪ + ಓಷತಿ = ಉಪೋಷತಿ

ಪ್ರಕೃತಿಭಾವ ಸಂಧಿಃ—ಗಂಗೇ + ಅಮೂ = ಗಂಗೇ ಅಮೂ
ಹರೀ + ಏತೌ = ಹರೀ ಏತೌ
ವಿಷ್ಣೂ + ಇಮೌ = ವಿಷ್ಣೂ ಇಮೌ
ಅಮೂ + ಆಸಾತೇ = ಅಮೂ ಆಸಾತೇ
ಅಹೋ + ಈಶಾಃ = ಅಹೋ ಈಶಾಃ
ಹೇ ಕೃಷ್ಣ; ಆಗಚ್ಛ

ಹಲ್ಸಂಧಿಃ.

ಸ್ತೋಃ ಶ್ಚುನಾ ಶ್ಚುಃ — ಶ್ಚುತ್ವಂ

ಸಕಾರ ತವರ್ಗಯೋಃ ಶಕಾರೇಣ ಚವರ್ಗೇಣ ವಾ ಯೋಗೇ ಶಕಾರಚವರ್ಗೌ ಕ್ರಮೇಣ ಸ್ತಃ
ನ ತು ಶಕಾರಾತ್ಪರಸ್ಯ ತವರ್ಗಸ್ಯ

ಉ.— ರಾಮಸ್ + ಶೇತೇ = ರಾಮಶ್ಶೇತೇ
ರಾಮಸ್ + ಚಿನೋತಿ = ರಾಮಶ್ಚಿನೋತಿ
ಸತ್ + ಚಿತ್ = ಸಚ್ಚಿತ್
ಶಾರ್ಙ್ಗಿನ್ + ಜಯ = ಶಾರ್ಙ್ಗಿಞ್ಜಯ
ವಿಶ್ + ನಃ = ವಿಶ್ನಃ । ಪ್ರಶ್ + ನಃ = ಪ್ರಶ್ನಃ

ಸ್ತೋಃ ಷ್ಟುನಾ ಷ್ಟುಃ — ಷ್ಟುತ್ವಂ

ಸಕಾರ ತವರ್ಗಯೋಃ ಷಕಾರ ಟವರ್ಗಾಭ್ಯಾಂ ಯೋಗೇ ಕ್ರಮೇಣ ಷಕಾರ ಟವರ್ಗೌ ಸ್ತಃ; ನ ತು ಪದಾಂತಸ್ಥಾತ್ ಟವರ್ಗಾತ್ಪರಯೋಃ ಸಕಾರತವರ್ಗಯೋಃ, ನ ಚಾಪಿ ತವರ್ಗಸ್ಯ ಷಕಾರೇ ಪರೇ.

ಉ.— ರಾಮಸ್ + ಷಷ್ಠಃ = ರಾಮಷ್ಷಷ್ಠಃ
ರಾಮಸ್ + ಟೀಕತೇ = ರಾಮಷ್ಟೀಕತೇ
ತತ್ + ಟೀಕಾ = ತಟ್ಟೀಕಾ
ಪೇಷ್ + ತಾ = ಪೇಷ್ಟಾ
ಚಕ್ರಿನ್ + ಢೌಕಸೇ = ಚಕ್ರಿಣ್ಢೌಕಸೇ
ಷಟ್ + ಸಂತಃ = ಷಟ್ಸಂತಃ
ಷಟ್ + ತೇ = ಷಟ್ತೇ
ಸನ್ + ಷಷ್ಠಃ = ಸನ್ಷಷ್ಠಃ

ಜಶ್ತ್ವಂ	ಪದಾಂತೇ ಝಲಾಂ ಸವರ್ಣಜಸ್ಸ್ಯಾತ್. ಉ.—ವಾಕ್ + ಈಶಃ=ವಾಗೀಶಃ.	ಝಲಾಂ ಜಶೋಂತೇ
ಚರ್ತ್ವಂ	ಖರಿ ಪರೇ ಝಲಾಂ ಸ್ಥಾನೇ ಚರಸ್ಸ್ಯಾತ್ ಉ.—ತದ್ + ಸರಃ=ತತ್ಸರಃ.	ಖರಿ ಚ
ಪರಸವರ್ಣಃ	ತವರ್ಗಾಲ್ಲಕಾರೇ ಪರಸವರ್ಣಸ್ಸ್ಯಾತ್ ಉ.—ತತ್ + ಲಯಃ=ತಲ್ಲಯಃ.	ತೋಲಿ
ಅನುಸ್ವಾರಃ	ಮಾಂತಸ್ಯ ಪದಸ್ಯ ಅನುಸ್ವಾರಃ ಸ್ಯಾತ್ ಹಲಿ ಪರೇ. ಉ.—ಹರಿಮ್ + ವಂದೇ=ಹರಿಂ ವಂದೇ.	ಮೋಽನುಸ್ವಾರಃ
ದ್ವಿತೀಯಾನುಸ್ವಾರಃ	ಅಪದಾಂತಸ್ಯ ಮಸ್ಯ ನಸ್ಯ ಚ ಝಲಿ ಪರೇಽನುಸ್ವಾರಸ್ಸ್ಯಾತ್. ಉ.—ಯಶಾನ್ + ಸಿ=ಯಶಾಂಸಿ.	ನಶ್ಚಾಪದಾಂತಸ್ಯ ಝಲಿ
ದ್ವಿತೀಯಪರಸವರ್ಣಃ	ಅಪದಾಂತಾನುಸ್ವಾರಸ್ಯ ಯಯಿ ಪರೇ ಪರಸವರ್ಣಸ್ಸ್ಯಾತ್, ಪದಾಂತಾನುಸ್ವಾರಸ್ಯ ತು ವಿಕಲ್ಪೇನ. ಉ.—ಶಾಂ + ತಃ=ಶಾನ್ತಃ; ತ್ವಂ + ಕರೋಷಿ ತ್ವಙ್ಕರೋಷಿ, ತ್ವಂ ಕರೋಷಿ.	ಅನುಸ್ವಾರಸ್ಯ ಯಯಿ ಪರಸವರ್ಣಃ, ವಾ ಪದಾಂತಸ್ಯ
ಧುಡಾಗಮಃ	ಡಕಾರಾಂತಾತ್ ಪರಸ್ಯ ಸಸ್ಯ ಧುಡ್ವಾ ಸ್ಯಾತ್. ಉ.—ಷಟ್ + ಸಂತಃ=ಷಟ್ತ್ಸಂತಃ, ಷಟ್ಸಂತಃ.	ಡಸ್ಸಿ ಧುಟ್

ಙಮುಡಾಗಮಃ

ಹ್ರಸ್ವಾತ್ ಪರೋ ಯೋ ಙಮ್ ತದಂತಂ
ಯತ್ಪದಂ ತಸ್ಮಾತ್ಪರಸ್ಯಅಚಃ ಪೂರ್ವಾವ
ಯವೋ ಙಮ್ ಸ್ಯಾತ್.
ಉ.—ಪ್ರತ್ಯಙ್ + ಆತ್ಮಾ = ಪ್ರತ್ಯಙ್ಙಾತ್ಮಾ
ಸುಗಣ್ + ಈಶಃ = ಸುಗಣ್ಣೀಶಃ
ಸನ್ + ಅಚ್ಯುತಃ = ಸನ್ನಚ್ಯುತಃ

(ಙಮೋ ಹ್ರಸ್ವಾದಚಿ ಙಮುಣ್ನಿತ್ಯಂ)

ರುತ್ವಂ

ಪದಾಂತಸ್ಯ ಸಸ್ಯ ರೇಫಃ ಸ್ಯಾತ್.
ಉ.—ರಾಮಸ್ = ರಾಮರ್.

(ಸಸಜುಷೋ ರುಃ)

ವಿಸರ್ಗಃ

ಪದಾಂತೇ ವಿದ್ಯಮಾನಸ್ಯ ರೇಫಸ್ಯ ವಿಸರ್ಗ
ಸ್ಸ್ಯಾತ್ ಖರಿ ಪರೇ ಅವಸಾನೇಚ
ಉ.—ರಾಮರ್ = ರಾಮಃ
ಹರಿರ್ + ಕ್ಷುಭ್ಯತಿ = ಹರಿಃ ಕ್ಷುಭ್ಯತಿ.

(ಖರವಸಾನಯೋ ರ್ವಿಸರ್ಜನೀಯಃ)

ಉತ್ವಂ

ಅಪ್ಲುತಾತ್ ಅತಃ ಪರಸ್ಯ ರೋರುಸ್ಸ್ಯಾತ್
ಅಪ್ಲುತೇ ಅತಿ ಹಶಿ ಚ ಪರೇ.
ಉ.—ಶಿವರ್ + ಅರ್ಚ್ಯಃ = ಶಿವ + ಉ + ಅರ್ಚ್ಯಃ
= ಶಿವೋಽರ್ಚ್ಯಃ.
ಶಿವರ್ + ವಂದ್ಯ = ಶಿವ + ಉ + ವಂದ್ಯಃ =
ಶಿವೋ ವಂದ್ಯಃ.

(ಅತೋ ರೋರಪ್ಲುತಾದಪ್ಲುತೇ, ಹಶಿ ಚ.)

ಲೋಪದೀರ್ಘಃ

ರೇಫಸ್ಯ ಲೋಪಸ್ಸ್ಯಾತ್ ರೇಫೇ ಪರೇ, ರೇಫೇ
ಲೋಪನಿಮಿತ್ತ ರೇಫೇ ಪರತಃ, ಪೂರ್ವ
ಸ್ಯಾಣಃ ದೀರ್ಘಸ್ಸ್ಯಾತ್.
ಉ.—ಪುನರ್ + ರಮತೇ = ಪುನಾರಮತೇ.

(ರೋ ರಿ, ಢ್ರಲೋಪೇ ಪೂರ್ವಸ್ಯ ದೀರ್ಘೋಽಣಃ)

ಸತ್ವಂ	ವಿಸರ್ಗಸ್ಯ ಸಕಾರಸ್ಸ್ಯಾತ್ ಖರಿ ಪರೇ, ಶರಿ ಪರೇ ತು ವಿಕಲ್ಪೇನ. ಉ.—ವಿಷ್ಣುಃ + ತ್ರಾತಾ = ವಿಷ್ಣುಸ್ತ್ರಾತಾ । ಹರಿಃ + ಶೇತೇ = ಹರಿಶ್ಶೇತೇ, ಹರಿಃಶೇತೇ.	ವಿಸರ್ಜನೀಯಸ್ಯ ಸಃ, ವಾ ಶರಿ
ಅವಿಕೃತಿ ವಿಸರ್ಗಃ	ವಿಸರ್ಗಸ್ಯ ಶರ್ಪರಕಖರಿ ಪರೇ ವಿಸರ್ಗ ಏವ ಉ.—ಕಃ + ತ್ಸರುಃ = ಕಃ ತ್ಸರುಃ	ಶರ್ಪರೇ ವಿಸರ್ಜನೀಯಃ
ಜಿಹ್ವಾಮೂಲೀಯೋಪಧ್ಮಾನೀಯಸಂಧಿಃ	ಕಖಯೋಃ ಪಫಯೋಶ್ಚ ಪರತಃ ಕ್ರಮಾತ್ ಜಿಹ್ವಾಮೂಲಿಯೋಪಧ್ಮಾನೀಯಾ ವಾಸ್ತಃ ಉ.—ವೃಕ್ಷಃ + ಕುತ್ರ = ವೃಕ್ಷᳵಕುತ್ರ ಕಃ + ಖನತಿ = ಕᳵಖನತಿ ಕಃ + ಪಾಕಃ = ಕᳶಪಾಕಃ ಕಃ + ಫಲತಿ = ಕᳶಫಲತಿ	ಕುಪ್ವೋಃ ᳵಕ ᳶಪೌ ಚ
ಲೋಪಃ	ಏತತ್ತದೋಃ ವಿಸರ್ಗಸ್ಯ ಲೋಪಸ್ಸ್ಯಾತ್ ಹಲಿಪರೇ, ನ ತು ನಞ್‌ಸಮಾಸೇ. ಉ.—ಏಷಃ + ರಾಜಾ = ಏಷ ರಾಜಾ ಸಃ + ರಾಜಾ = ಸ ರಾಜಾ ಅಸಃ + ಶಿವಃ = ಅಸಶ್ಶಿವಃ	ಏತತ್ತದೋಸ್ಸುಲೋಪೋಽಕೋರನಞ್‌ಸಮಾಸೇ ಹಲಿ
ವ್ಯತಿರಿಕ್ತಲೋಪಃ	ಸಃ ಇತ್ಯಸ್ಯ ವಿಸರ್ಗಸ್ಯ ಲೋಪಸ್ಸ್ಯಾತ್ ಅಚಿ ಪರೇ ಲೋಪೇನೈವ ಚೇತ್ ಪಾದಪೂರಣಂ ಉ.—ಸೈಷ ದಾಶರಥೀ ರಾಮಃ	ಸೋಽಚಿ ಲೋಪೇ ಚೇತ್ಪಾದಪೂರಣಂ

ಸಮಾಸಾಃ.

ಪ್ರಥಮಸ್ತತ್ಪುರುಷೋಽಯಂದ್ವಿತೀಯಃ ಕರ್ಮಧಾರಯಃ ।
ತೃತೀಯಸ್ತು ದ್ವಿಗುಃ ಪ್ರೋಕ್ತೋ ಬಹುವ್ರೀಹಿಸ್ತುರೀಯಕಃ ॥
ಪಂಚಮಸ್ತ್ವವ್ಯಯೀಭಾವಃ ಷಷ್ಠೋ ದ್ವಂದ್ವ ಉದೀರಿತಃ ।
ಸಮಾಸಷ್ಷಡ್ವಿಧಃ ಪ್ರೋಕ್ತಸ್ಸಮಾಸಜ್ಞೈರ್ಮನೀಷಿಭಿಃ ॥

ತತ್ಪುರುಷೋಽಷ್ಟವಿಧಃ.

ಪ್ರಥಮಾ.	ಪೂರ್ವಃ + ಕಾಯಸ್ಯ = ಪೂರ್ವಕಾಯಃ.
ದ್ವಿತೀಯಾ.	ರಾಜ್ಯಂ + ಶ್ರಿತಃ = ರಾಜ್ಯಶ್ರಿತಃ.
ತೃತೀಯಾ.	ವಿದ್ಯಯಾ + ಮಾನ್ಯಃ = ವಿದ್ಯಾಮಾನ್ಯಃ.
ಚತುರ್ಥೀ.	ಯೂಪಾಯ + ದಾರು = ಯೂಪದಾರು.
ಪಂಚಮೀ.	ಚೋರಾತ್ + ಭಯಂ = ಚೋರಭಯಂ.
ಷಷ್ಠೀ.	ರಾಜ್ಞಃ + ಆಜ್ಞಾ = ರಾಜಾಜ್ಞಾ.
ಸಪ್ತಮೀ.	ದಾನೇ + ಶೌಂಡಃ = ದಾನಶೌಂಡಃ.
ನಞ್.	ನ + ಬ್ರಾಹ್ಮಣಃ = ಅಬ್ರಾಹ್ಮಣಃ.

ಕರ್ಮಧಾರಯಸ್ಸಪ್ತವಿಧಃ.

ವಿಶೇಷಣ ಪೂರ್ವಪದಃ. —	ರಕ್ತಶ್ಚಾಸೌ + ಪಟಶ್ಚ = ರಕ್ತಪಟಃ.
ವಿಶೇಷ್ಯಪೂರ್ವಪದಃ. —	ವೈಯಾಕರಣಶ್ಚಾಸೌ + ಖಸೂಚಿಶ್ಚ = ವೈಯ್ಯಾಕರಣ ಖಸೂಚಿಃ.
ವಿಶೇಷಣೋಭಯಪದಃ. —	ಸ್ನಾತಶ್ಚಾಸೌ + ಅನುಲಿಪ್ತಶ್ಚ = ಸ್ನಾತಾನುಲಿಪ್ತಃ.
ಉಪಮಾನೋತ್ತರಪದಃ. —	ಪುರುಷಃ + ಸಿಂಹ ಇವ = ಪುರುಷ ಸಿಂಹಃ.
ಉಪಮಾನಪೂರ್ವಪದಃ. —	ಇಂದುರಿವ + ಧವಳಃ = ಇಂದುಧವಳಃ.
ಸಂಭಾವನಾ ಪೂರ್ವಪದಃ. —	ರಸಾಲ ಇತಿ + ತರುಃ = ರಸಾಲತರುಃ.
ಅವಧಾರಣಾ ಪೂರ್ವಪದಃ —	ವಿದ್ಯೈವ + ಧನಂ = ವಿದ್ಯಾಧನಂ.

ದ್ವಿಗುರ್ದ್ವಿವಿಧಃ.

ಏಕವದ್ಭಾವೀ—ಪಂಚಾನಾಂ + ವಟಾನಾಂ + ಸಮಾಹಾರಃ = ಪಂಚ
ವಟೀ.
ಅನೇಕವದ್ಭಾವೀ—ಷಣ್ಣಾಂ + ಮಾತೄಣಾಂ + ಅಪತ್ಯಂಪುಮಾನ್=
ಷಾಣ್ಮಾತುರಃ.

ಬಹುವ್ರೀಹಿಸ್ಸಪ್ತವಿಧಃ.

ದ್ವಿಪದಃ—ಪೀತಂ + ಅಂಬರಂ + ಯಸ್ಯಸಃ=ಪೀತಾಂಬರಃ.
ಬಹುಪದಃ—ಮನೋಹರಂ + ಪೀತಂ + ವಸನಂ + ಯಸ್ಯಸಃ =
ಮನೋಹರಪೀತವಸನಃ.

ಏವಂ ಸರ್ವಾಸು ವಿಭಕ್ತಿಷು ಬೋಧ್ಯಃ.

ಸಂಖ್ಯೋಭಯಪದಃ—ಪಂಚ ವಾ + ಷಡ್ವಾ=ಪಂಚಷಾಃ.
ಸಂಖ್ಯೋತ್ತರಪದಃ—ದಶಾನಾಂ + ಸಮೀಪೇ + ಯೇ + ಸಂತಿ
ತೇ=ಉಪದಶಾಃ
ಸಹಪೂರ್ವಪದಃ—ಪುತ್ರೇಣ + ಸಹ + ವರ್ತತ ಇತಿ=ಸಪುತ್ರಃ.
ದಿಗಂತರಾಳಲಕ್ಷಣಃ—ದಕ್ಷಿಣಸ್ಯಾಶ್ಚ + ಪೂರ್ವಸ್ಯಾಶ್ಚ + ದಿಶೋರ್ಯ
ದಂತರಾಳಂ + ಸಾ=ದಕ್ಷಿಣಪೂರ್ವಾ.
ವ್ಯತಿಹಾರಲಕ್ಷಣಃ—ದಂಡೈಶ್ಚ ದಂಡೈಶ್ಚ + ಪ್ರಹೃತ್ಯ ಪ್ರವೃತ್ತಂ
ಯುದ್ಧಂ=ದಂಡಾದಂಡಿ

ಅವ್ಯಯೀಭಾವಸಮಾಸೋ ದ್ವಿವಿಧಃ.

ಅವ್ಯಯಪೂರ್ವಪದಃ—ಕುಂಭಸ್ಯ + ಸಮೀಪೇ=ಉಪಕುಂಭಂ
ನಾಮಪೂರ್ವಪದಃ— ಶಾಕಸ್ಯ + ಲೇಶಃ=ಶಾಕಪ್ರತಿ.

ದ್ವಂದ್ವಸಮಾಸಶ್ಚತುರ್ವಿಧಃ.

ದ್ವಿಪದೇತರೇತರಯೋಗಃ—ರಾಮಶ್ಚ + ಲಕ್ಷ್ಮಣಶ್ಚ = ರಾಮಲಕ್ಷ್ಮಣೌ

ಬಹುಪದೇತರೇತರಯೋಗಃ—ಧರ್ಮಶ್ಚ + ಅರ್ಥಶ್ಚ + ಕಾಮಶ್ಚ + ಮೋಕ್ಷಶ್ಚ = ಧರ್ಮಾರ್ಥಕಾಮಮೋಕ್ಷಾಃ

ದ್ವಿಪದಸಮಾಹಾರಃ—ಸುಖಂ ಚ + ದುಃಖಂ ಚ ತಯೋಸ್ಸಮಾಹಾರಃ = ಸುಖದುಃಖಂ.

ಬಹುಪದಸಮಾಹಾರಃ—ಢಕ್ಕಾ ಚ + ಮೃದಂಗಶ್ಚ + ಪಟಹಶ್ಚ + ತೇಷಾಂ ಸಮಾಹಾರಃ = ಢಕ್ಕಾಮೃದಂಗಪಟಹಂ.

ಅಲುಕ್ ಸಮಾಸಃ—ಪರಸ್ಮೈ + ಪದಂ = ಪರಸ್ಮೈಪದಂ.

ಕೃದ್ವೃತ್ತಿಃ—ನಮ್ರಿಯಂತ ಇತಿ = ಅಮರಾಃ.

ತದ್ಧಿತವೃತ್ತಿಃ—ಅದಿತೇಃ + ಅಪತ್ಯಾನಿ + ಪುಮಾಂಸಃ = ಆದಿತೇಯಾಃ

ಸನಾದ್ಯಂತಧಾತುವೃತ್ತಿಃ—ವೈರಮಾಚರತೇ = ವೈರಾಯತೇ.

ಏಕಶೇಷವೃತ್ತಿಃ—ರಾಮಶ್ಚ + ರಾಮಶ್ಚ = ರಾಮೌ
ಹಂಸೀ ಚ + ಹಂಸಶ್ಚ = ಹಂಸೌ.

ಸಮಾಸಮಂಜರೀ ಸೇಯಂ ಬಾಲವ್ಯುತ್ಪತ್ತಿಸಿದ್ಧಯೇ ।
ರಚಿತಾ ಸುಚಿರಂ ಜೀಯಾತ್ ಕೃಪಯಾ ಶಾರ್ಙ್ಗಧನ್ವನಃ ॥

ಧಾತುಭೇದಕಾನಿ ವಿಕರಣಾನಿ ದಶವಿಧಾನಿ.

ಶಬ್ವಿಕರಣಂ, ಲುಗ್ವಿಕರಣಂ, ಶ್ಲುವಿಕರಣಂ, ಶ್ಯಸ್ವಿಕರಣಂ, ಶ್ನುವಿಕರಣಂ, ಶವಿಕರಣಂ, ಶ್ನಂವಿಕರಣಂ, ಉವಿಕರಣಂ, ಶ್ನಾವಿಕರಣಂ, ಣಿಜ್ವಿಕರಣಂ ಇತಿ.

ಲಡ್ವರ್ತಮಾನೇ ಲೇಡ್ವೇದೇ ಭೂತೇ ಲುಙ್ ಲಙ್ ಲಿಟಸ್ತಥಾ ।
ವಿಧ್ಯಾಶಿಷೋಸ್ತು ಲಿಙ್ಲೋಟೌ ಲೃಙ್ ಲೃಟೌ ಲುಡ್ಭವಿಷ್ಯತಿ ॥

ಭೂ ಸತ್ತಾಯಾಂ. ಪರಸ್ಮೈಪದೀ. ಶಬ್ವಿಕರಣಂ.

ಲಟ್.

ಪ್ರ.	ಭವತಿ	ಭವತಃ	ಭವಂತಿ
ಮ.	ಭವಸಿ	ಭವಥಃ	ಭವಥ
ಉ.	ಭವಾಮಿ	ಭವಾವಃ	ಭವಾಮಃ

ಲಿಟ್.

ಪ್ರ.	ಬಭೂವ	ಬಭೂವತುಃ	ಬಭೂವುಃ
ಮ.	ಬಭೂವಿಥ	ಬಭೂವಥುಃ	ಬಭೂವ
ಉ.	ಬಭೂವ	ಬಭೂವಿವ	ಬಭೂವಿಮ

ಲುಟ್.

ಪ್ರ.	ಭವಿತಾ	ಭವಿತಾರೌ	ಭವಿತಾರಃ
ಮ.	ಭವಿತಾಸಿ	ಭವಿತಾಸ್ಥಃ	ಭವಿತಾಸ್ಥ
ಉ.	ಭವಿತಾಸ್ಮಿ	ಭವಿತಾಸ್ವಃ	ಭವಿತಾಸ್ಮಃ

ಲೃಟ್.

ಪ್ರ.	ಭವಿಷ್ಯತಿ	ಭವಿಷ್ಯತಃ	ಭವಿಷ್ಯಂತಿ
ಮ.	ಭವಿಷ್ಯಸಿ	ಭವಿಷ್ಯಥಃ	ಭವಿಷ್ಯಥ
ಉ.	ಭವಿಷ್ಯಾಮಿ	ಭವಿಷ್ಯಾವಃ	ಭವಿಷ್ಯಾಮಃ

ಲೋಟ್.

ಪ್ರ.	{ ಭವತು / ಭವತಾತ್ }	ಭವತಾಂ	ಭವಂತು
ಮ.	{ ಭವ / ಭವತಾತ್ }	ಭವತಂ	ಭವತ
ಉ.	ಭವಾನಿ	ಭವಾವ	ಭವಾಮ

ಲಙ್‌

ಪ್ರ.	ಅಭವತ್	ಅಭವತಾಂ	ಅಭವನ್
ಮ.	ಅಭವಃ	ಅಭವತಂ	ಅಭವತ
ಉ.	ಅಭವಂ	ಅಭವಾವ	ಅಭವಾಮ

ವಿಧಿಲಿಙ್‌.

ಪ್ರ.	ಭವೇತ್	ಭವೇತಾಂ	ಭವೇಯುಃ
ಮ.	ಭವೇಃ	ಭವೇತಂ	ಭವೇತ
ಉ.	ಭವೇಯಂ	ಭವೇವ	ಭವೇಮ

ಆಶೀರ್ಲಿಙ್‌.

ಪ್ರ.	ಭೂಯಾತ್	ಭೂಯಾಸ್ತಾಂ	ಭೂಯಾಸುಃ
ಮ.	ಭೂಯಾಃ	ಭೂಯಾಸ್ತಂ	ಭೂಯಾಸ್ತ
ಉ.	ಭೂಯಾಸಂ	ಭೂಯಾಸ್ವ	ಭೂಯಾಸ್ಮ

ಲುಙ್‌.

ಪ್ರ.	ಅಭೂತ್	ಅಭೂತಾಂ	ಅಭೂವನ್
ಮ.	ಅಭೂಃ	ಅಭೂತಂ	ಅಭೂತ
ಉ.	ಅಭೂವಂ	ಅಭೂವ	ಅಭೂಮ

ಲೃಙ್‌.

ಪ್ರ.	ಅಭವಿಷ್ಯತ್	ಅಭವಿಷ್ಯತಾಂ	ಅಭವಿಷ್ಯನ್
ಮ.	ಅಭವಿಷ್ಯಃ	ಅಭವಿಷ್ಯತಂ	ಅಭವಿಷ್ಯತ
ಉ.	ಅಭವಿಷ್ಯಂ	ಅಭವಿಷ್ಯಾವ	ಅಭವಿಷ್ಯಾಮ

ಅದ ಭಕ್ಷಣೇ. ಪರಸ್ಮೈಪದೀ. ಲುಗ್ವಿಕರಣಂ.

ಲಟ್.

ಪ್ರ.	ಅತ್ತಿ	ಅತ್ತಃ	ಅದಂತಿ
ಮ.	ಅತ್ಸಿ	ಅತ್ಥಃ	ಅತ್ಥ
ಉ.	ಅದ್ಮಿ	ಅದ್ವಃ	ಅದ್ಮಃ

ಲಿಟ್.

ಪ್ರ.	ಜಘಾಸ	ಜಕ್ಷತುಃ	ಜಕ್ಷುಃ
ಮ.	ಜಘಸಿಥ	ಜಕ್ಷಥುಃ	ಜಕ್ಷ
ಉ.	ಜಘಾಸ ಜಘಸ	ಜಕ್ಷಿವ	ಜಕ್ಷಿಮ

ಲುಟ್.

ಪ್ರ.	ಅತ್ತಾ	ಅತ್ತಾರೌ	ಅತ್ತಾರಃ
ಮ.	ಅತ್ತಾಸಿ	ಅತ್ತಾಸ್ಥಃ	ಅತ್ತಾಸ್ಥ
ಉ.	ಅತ್ತಾಸ್ಮಿ	ಅತ್ತಾಸ್ವಃ	ಅತ್ತಾಸ್ಮಃ

ಲೃಟ್.

ಪ್ರ.	ಅತ್ಸ್ಯತಿ	ಅತ್ಸ್ಯತಃ	ಅತ್ಸ್ಯಂತಿ
ಮ.	ಅತ್ಸ್ಯಸಿ	ಅತ್ಸ್ಯಥಃ	ಅತ್ಸ್ಯಥ
ಉ.	ಅತ್ಸ್ಯಾಮಿ	ಅತ್ಸ್ಯಾವಃ	ಅತ್ಸ್ಯಾಮಃ

ಲೋಟ್.

ಪ್ರ.	ಅತ್ತು ಅತ್ತಾತ್	ಅತ್ತಾಂ	ಅದಂತು
ಮ.	ಅದ್ಧಿ ಅತ್ತಾತ್	ಅತ್ತಂ	ಅತ್ತ
ಉ.	ಅದಾನಿ	ಅದಾವ	ಅದಾಮ

ಲಙ್.

ಪ್ರ.	ಆದತ್	ಆತ್ತಾಂ	ಆದನ್
ಮ.	ಆದಃ	ಆತ್ತಂ	ಆತ್ತ
ಉ.	ಆದಂ	ಆದ್ವ	ಆದ್ಮ

ವಿಧಿಲಿಙ್.

ಪ್ರ.	ಅದ್ಯಾತ್	ಅದ್ಯಾತಾಂ	ಅದ್ಯುಃ
ಮ.	ಅದ್ಯಾಃ	ಅದ್ಯಾತಂ	ಅದ್ಯಾತ
ಉ.	ಅದ್ಯಾಂ	ಅದ್ಯಾವ	ಅದ್ಯಾಮ

ಆಶೀರ್ಲಿಙ್.

ಪ್ರ.	ಅದ್ಯಾತ್	ಅದ್ಯಾಸ್ತಾಂ	ಅದ್ಯಾಸುಃ
ಮ.	ಅದ್ಯಾಃ	ಅದ್ಯಾಸ್ತಂ	ಅದ್ಯಾಸ್ತ
ಉ.	ಅದ್ಯಾಸಂ	ಅದ್ಯಾಸ್ವ	ಅದ್ಯಾಸ್ಮ

ಲುಙ್.

ಪ್ರ.	ಅಗಸತ್	ಅಗಸತಾಂ	ಅಘಸನ್
ಮ.	ಅಘಸಃ	ಅಘಸತಂ	ಅಘಸತ
ಉ.	ಅಘಸಂ	ಅಘಸಾವ	ಅಘಸಾಮ

ಲೃಙ್.

ಪ್ರ.	ಆತ್ಸ್ಯತ್	ಆತ್ಸ್ಯತಾಂ	ಆತ್ಸ್ಯನ್
ಮ.	ಆತ್ಸ್ಯಃ	ಆತ್ಸ್ಯತಂ	ಆತ್ಸ್ಯತ
ಉ.	ಆತ್ಸ್ಯಂ	ಆತ್ಸ್ಯಾವ	ಆತ್ಸ್ಯಾಮ

ಶ್ಲು ವಿಕರಣಂ.

ಹು ದಾನಾದನಯೋಃ. ಪರಸ್ಮೈಪದೀ. ಲಟ್.

ಪ್ರ.	ಜುಹೋತಿ	ಜುಹುತಃ	ಜುಹ್ವತಿ
ಮ.	ಜುಹೋಷಿ	ಜುಹುಥಃ	ಜುಹುಥ
ಉ.	ಜುಹೋಮಿ	ಜುಹುವಃ	ಜುಹುಮಃ

ಲಿಟ್.

ಪ್ರ.	ಜುಹಾವ	ಜುಹುವತುಃ	ಜುಹುವುಃ
ಮ.	ಜುಹೋಥ ಜುಹವಿಥ	ಜುಹುವಥುಃ	ಜುಹುವ
ಉ.	ಜುಹಾವ ಜುಹುವ	ಜುಹುವಿವ	ಜುಹುವಿಮ

ಲುಟ್.

ಪ್ರ.	ಹೋತಾ	ಹೋತಾರೌ	ಹೋತಾರಃ
ಮ.	ಹೋತಾಸಿ	ಹೋತಾಸ್ಥಃ	ಹೋತಾಸ್ಥ
ಉ.	ಹೋತಾಸ್ಮಿ	ಹೋತಾಸ್ವಃ	ಹೋತಾಸ್ಮಃ

ಲೃಟ್.

ಪ್ರ.	ಹೋಷ್ಯತಿ	ಹೋಷ್ಯತಃ	ಹೋಷ್ಯಂತಿ
ಮ.	ಹೋಷ್ಯಸಿ	ಹೋಷ್ಯಥಃ	ಹೋಷ್ಯಥ
ಉ.	ಹೋಷ್ಯಾಮಿ	ಹೋಷ್ಯಾವಃ	ಹೋಷ್ಯಾಮಃ

ಲೋಟ್.

ಪ್ರ.	ಜುಹೋತು ಜುಹುತಾತ್	ಜುಹುತಾಂ	ಜುಹ್ವತು
ಮ.	ಜುಹುಧಿ ಜುಹುತಾತ್	ಜುಹುತಂ	ಜುಹುತ
ಉ.	ಜುಹವಾನಿ	ಜುಹವಾವ	ಜುಹವಾಮ

ಲಙ್.

ಪ್ರ.	ಅಜುಹೋತ್	ಅಜುಹುತಾಂ	ಅಜುಹುವುಃ
ಮ.	ಆಜುಹೋಃ	ಅಜುಹುತಂ	ಅಜುಹುತ
ಉ.	ಅಜುಹವಂ	ಅಜುಹುವ	ಅಜುಹುಮ

ವಿಧಿಲಿಙ್.

ಪ್ರ.	ಜುಹುಯಾತ್	ಜುಹುಯಾತಾಂ	ಜುಹುಯುಃ
ಮ.	ಜುಹುಯಾಃ	ಜುಹುಯಾತಂ	ಜುಹುಯಾತ
ಉ.	ಜುಹುಯಾಂ	ಜುಹುಯಾವ	ಜುಹುಯಾಮ

ಆಶೀರ್ಲಿಙ್.

ಪ್ರ.	ಹೂಯಾತ್	ಹೂಯಾಸ್ತಾಂ	ಹೂಯಾಸುಃ
ಮ.	ಹೂಯಾಃ	ಹೂಯಾಸ್ತಂ	ಹೂಯಾಸ್ತ
ಉ.	ಹೂಯಾಸಂ	ಹೂಯಾಸ್ವ	ಹೂಯಾಸ್ಮ

ಲುಙ್.

ಪ್ರ.	ಅಹೌಷೀತ್	ಅಹೌಷ್ಟಾಂ	ಅಹೌಷ್ಟುಃ
ಮ.	ಅಹೌಷೀಃ	ಅಹೌಷ್ಟಂ	ಅಹೌಷ್ಟ
ಉ.	ಅಹೌಷಂ	ಅಹೌಷ್ವ	ಅಹೌಷ್ಮ

ಲೃಙ್.

ಪ್ರ.	ಅಹೋಷ್ಯತ್	ಅಹೋಷ್ಯತಾಂ	ಅಹೋಷ್ಯನ್
ಮ.	ಅಹೋಷ್ಯಃ	ಅಹೋಷ್ಯತಂ	ಅಹೋಷ್ಯತ
ಉ.	ಅಹೋಷ್ಯಂ	ಅಹೋಷ್ಯಾವ	ಅಹೋಷ್ಯಾಮ

ಆತ್ಮನೇಪದೀ.

ಎಧವೃದ್ಧೌ ಲಟ್.

ಪ್ರ.	ಏಧತೇ	ಏಧೇತೇ	ಏಧಂತೇ
ಮ.	ಏಧಸೇ	ಏಧೇಥೇ	ಏಧಧ್ವೇ
ಉ.	ಏಧೇ	ಏಧಾವಹೇ	ಏಧಾಮಹೇ

ಲಿಟ್.

ಪ್ರ.	ಏಧಾಂಚಕ್ರೇ	ಏಧಾಂಚಕ್ರಾತೇ	ಏಧಾಂಚಕ್ರಿರೇ
ಮ.	ಏಧಾಂಚಕೃಷೇ	ಏಧಾಂಚಕ್ರಾಥೇ	ಏಧಾಂಚಕೃಢ್ವೇ
ಉ.	ಏಧಾಂಚಕ್ರೇ	ಏಧಾಂಚಕೃವಹೇ	ಏಧಾಂಚಕೃಮಹೇ

ಲುಟ್.

ಪ್ರ.	ಏಧಿತಾ	ಏಧಿತಾರೌ	ಏಧಿತಾರಃ
ಮ.	ಏಧಿತಾಸೇ	ಏಧಿತಾಸಾಥೇ	ಏಧಿತಾಧ್ವೇ
ಉ.	ಏಧಿತಾಹೇ	ಏಧಿತಾಸ್ವಹೇ	ಏಧಿತಾಸ್ಮಹೇ

ಲೃಟ್.

ಪ್ರ.	ಏಧಿಷ್ಯತೇ	ಏಧಿಷ್ಯೇತೆ	ಏಧಿಷ್ಯಂತೇ
ಮ.	ಏಧಿಷ್ಯಸೇ	ಏಧಿಷ್ಯೇಥೇ	ಏಧಿಷ್ಯಧ್ವೇ
ಉ.	ಏಧಿಷ್ಯೇ	ಏಧಿಷ್ಯಾವಹೇ	ಏಧಿಷ್ಯಾಮಹೇ

ಲೋಟ್.

ಪ್ರ.	ಏಧತಾಂ	ಏಧೇತಾಂ	ಏಧಂತಾಂ
ಮ.	ಏಧಸ್ವ	ಏಧೇಥಾಂ	ಏಧಧ್ವಂ
ಉ.	ಏಧೈ	ಏಧಾವಹೈ	ಏಧಾಮಹೈ

ಲಙ್.

ಪ್ರ.	ಐಧತ	ಐಧೇತಾಂ	ಐಧಂತ
ಮ.	ಐಧಥಾಃ	ಐಧೇಥಾಂ	ಐಧಧ್ವಂ
ಉ.	ಐಧೇ	ಐಧಾವಹಿ	ಐಧಾಮಹಿ

ವಿಧಿಲಿಙ್.

ಪ್ರ.	ಏಧೇತ	ಏಧೇಯಾತಾಂ	ಏಧೇರನ್
ಮ.	ಏಧೇಥಾಃ	ಏಧೇಯಾಥಾಂ	ಏಧೇಧ್ವಂ
ಉ.	ಏಧೇಯ	ಏಧೇವಹಿ	ಏಧೇಮಹಿ

ಆಶಿಷಿಲಿಙ್.

ಪ್ರ.	ಏಧಿಷೀಷ್ಟ	ಏಧಿಷೀಯಾಸ್ತಾಂ	ಏಧಿಷೀರನ್
ಮ.	ಏಧಿಷೀಷ್ಠಾಃ	ಏಧಿಷೀಯಾಸ್ಥಾಂ	ಏಧಿಷೀಧ್ವಂ
ಉ.	ಏಧಿಷೀಯ	ಏಧಿಷೀವಹಿ	ಏಧಿಷೀಮಹಿ

ಲುಙ್.

ಪ್ರ.	ಐಧಿಷ್ಟ	ಐಧಿಷಾತಾಂ	ಐಧಿಷತ
ಮ.	ಐಧಿಷ್ಠಾಃ	ಐಧಿಷಾಥಾಂ	ಐಧಿಧ್ವಂ
ಉ.	ಐಧಿಷಿ	ಐಧಿಷ್ವಹಿ	ಐಧಿಷ್ಮಹಿ

ಲೃಙ್

ಪ್ರ.	ಐಧಿಷ್ಯತ	ಐಧಿಷ್ಯೇತಾಂ	ಐಧಿಷ್ಯಂತ
ಮ.	ಐಧಿಷ್ಯಥಾಃ	ಐಧಿಷ್ಯೇಥಾಂ	ಐಧಿಷ್ಯಧ್ವಂ
ಉ.	ಐಧಿಷ್ಯೇ	ಐಧಿಷ್ಯಾವಹಿ	ಐಧಿಷ್ಯಾಮಹಿ

ಆಸ ಉಪವೇಶನೇ. ಆತ್ಮನೇಪದೀ.

ಲಟ್.

ಪ್ರ.	ಆಸ್ತೇ	ಆಸಾತೇ	ಆಸತೇ
ಮ.	ಆಸ್ಸೇ	ಆಸಾಥೇ	ಆಧ್ವೇ
ಉ.	ಆಸೇ	ಆಸ್ವಹೇ	ಆಸ್ಮಹೇ

ಲಿಟ್.

ಪ್ರ.	ಆಸಾಂಚಕ್ರೇ	ಆಸಾಂಚಕ್ರಾತೇ	ಆಸಾಂಚಕ್ರಿರೇ
ಮ.	ಆಸಾಂಚಕೃಷೇ	ಆಸಾಂಚಕ್ರಾಥೇ	ಆಸಾಂಚಕೃಢ್ವೇ
ಉ.	ಆಸಾಂಚಕ್ರೇ	ಆಸಾಂಚಕೃವಹೇ	ಆಸಾಂಚಕೃಮಹೇ

ಲುಟ್.

ಪ್ರ.	ಆಸಿತಾ	ಆಸಿತಾರೌ	ಆಸಿತಾರಃ
ಮ.	ಆಸಿತಾಸೇ	ಆಸಿತಾಸಾಥೇ	ಆಸಿತಾಧ್ವೇ
ಉ.	ಆಸಿತಾಹೇ	ಆಸಿತಾಸ್ವಹೇ	ಆಸಿತಾಸ್ಮಹೇ

ಲೃಟ್.

ಪ್ರ.	ಆಸಿಷ್ಯತೇ	ಆಸಿಷ್ಯೇತೇ	ಆಸಿಷ್ಯಂತೇ
ಮ.	ಆಸಿಷ್ಯಸೇ	ಆಸಿಷ್ಯೇಥೇ	ಆಸಿಷ್ಯಧ್ವೇ
ಉ.	ಆಸಿಷ್ಯೇ	ಆಸಿಷ್ಯಾವಹೇ	ಆಸಿಷ್ಯಾಮಹೇ

ಲೋಟ್.

ಪ್ರ.	ಆಸ್ತಾಂ	ಆಸಾತಾಂ	ಆಸತಾಂ
ಮ.	ಆಸ್ವ	ಆಸಾಥಾಂ	ಆಧ್ವಂ
ಉ.	ಆಸೈ	ಆಸಾವಹೈ	ಆಸಾಮಹೈ

ಲಙ್.

ಪ್ರ.	ಆಸ್ತ	ಆಸಾತಾಂ	ಆಸತ
ಮ.	ಆಸ್ಥಾಃ	ಆಸಾಥಾಂ	ಆಧ್ವಂ
ಉ.	ಆಸಿ	ಆಸ್ವಹಿ	ಆಸ್ಮಹಿ

ವಿಧಿಲಿಙ್.

ಪ್ರ.	ಅಸೀತ	ಆಸೀಯಾತಾಂ	ಆಸೀರನ್
ಮ.	ಆಸೀಥಾಃ	ಆಸೀಯಾಥಾಂ	ಆಸೀಧ್ವಂ
ಉ.	ಆಸೀಯ	ಆಸೀವಹಿ	ಆಸೀಮಹಿ

ಆಶೀರ್ಲಿಙ್.

ಪ್ರ.	ಆಸಿಷೀಷ್ಟ	ಆಸಿಷೀಯಾಸ್ತಾಂ	ಆಸಿಷೀರನ್
ಮ.	ಆಸಿಷೀಷ್ಠಾಃ	ಆಸಿಷೀಯಾಸ್ತಾಂ	ಆಸಿಷೀಧ್ವಂ
ಉ.	ಆಸಿಷೀಯ	ಆಸಿಷೀವಹಿ	ಆಸಿಷೀಮಹಿ

ಲುಙ್.

ಪ್ರ.	ಆಸಿಷ್ಟ	ಆಸಿಷಾತಾಂ	ಆಸಿಷತ
ಮ.	ಆಸಿಷ್ಠಾಃ	ಆಸಿಷಾಥಾಂ	ಆಸಿಧ್ವಂ
ಉ.	ಆಸಿಷಿ	ಆಸಿಷ್ವಹಿ	ಆಸಿಷ್ಮಹಿ

ಲೃಙ್.

ಪ್ರ.	ಆಸಿಷ್ಯತ	ಆಸಿಷ್ಯೇತಾಂ	ಆಸಿಷ್ಯಂತ
ಮ.	ಆಸಿಷ್ಯಥಾಃ	ಆಸಿಷ್ಯೇಥಾಂ	ಆಸಿಷ್ಯಧ್ವಂ
ಉ.	ಆಸಿಷ್ಯೇ	ಆಸಿಷ್ಯಾವಹಿ	ಆಸಿಷ್ಯಾಮಹಿ

ಓ ಹಾಙ್ ಗತೌ. ಆತ್ಮನೇಪದೀ.

ಲಟ್.

ಪ್ರ.	ಜಿಹೀತೇ	ಜಿಹಾತೇ	ಜಿಹತೇ
ಮ.	ಜಿಹೀಷೇ	ಜಿಹಾಥೇ	ಜಿಹೀಧ್ವೇ
ಉ.	ಜಿಹೇ	ಜಿಹೀವಹೇ	ಜಿಹೀಮಹೇ

ಲಿಟ್.

ಪ್ರ.	ಜಹೇ	ಜಹಾತೇ	ಜಹಿರೇ
ಮ.	ಜಹಿಷೇ	ಜಹಾಥೇ	ಜಹಿಧ್ವೇ (ಢ್ವೇ)
ಉ.	ಜಹೇ	ಜಹಿವಹೇ	ಜಹಿಮಹೇ

ಲುಟ್.

ಪ್ರ.	ಹಾತಾ	ಹಾತಾರೌ	ಹಾತಾರಃ
ಮ.	ಹಾತಾಸೇ	ಹಾತಾಸಾಥೇ	ಹಾತಾಧ್ವೇ
ಉ.	ಹಾತಾಹೇ	ಹಾತಾಸ್ವಹೇ	ಹಾತಾಸ್ಮಹೇ

ಲೃಟ್.

ಪ್ರ.	ಹಾಸ್ಯತೇ	ಹಾಸ್ಯೇತೇ	ಹಾಸ್ಯಂತೇ
ಮ.	ಹಾಸ್ಯಸೇ	ಹಾಸ್ಯೇಥೇ	ಹಾಸ್ಯಧ್ವೇ
ಉ.	ಹಾಸ್ಯೇ	ಹಾಸ್ಯಾವಹೇ	ಹಾಸ್ಯಾಮಹೇ

ಲೋಟ್.

ಪ್ರ.	ಜಿಹೀತಾಂ	ಜಿಹಾತಾಂ	ಜಿಹತಾಂ
ಮ.	ಜಿಹೀಷ್ವ	ಜಿಹಾಥಾಂ	ಜಿಹೀಧ್ವಂ
ಉ.	ಜಿಹೈ	ಜಿಹಾವಹೈ	ಜಿಹಾಮಹೈ

ಲಙ್.

ಪ್ರ.	ಅಜಹೀತ	ಅಜಿಹಾತಾಂ	ಅಜಿಹತ
ಮ.	ಅಜಿಹೀಥಾಃ	ಅಜಿಹಾಥಾಂ	ಅಜಿಹೀಧ್ವಂ
ಉ.	ಅಜಿಹಿ	ಅಜಹೀವಹಿ	ಅಜಹೀಮಹಿ

ವಿಧಿಲಿಙ್.

ಪ್ರ.	ಜಿಹೀತ	ಜಿಹೀಯಾತಾಂ	ಜಿಹೀರ್ರ
ಮ.	ಜಿಹೀಥಾಃ	ಜಿಹೀಯಾಥಾಂ	ಜಿಹೀಧ್ವಂ
ಉ.	ಜಿಹೀಯ	ಜಿಹೀವಹಿ	ಜಿಹೀಮಹಿ

ಆಶೀರ್ಲಿ ಙ್.

ಪ್ರ.	ಹಾಸಿಷ್ಟ	ಹಾಸೀಯಾಸ್ತಾಂ	ಹಾಸೀರ್ರ
ಮ.	ಹಾಸಿಷ್ಠಾಃ	ಹಾಸೀಯಾಸ್ಥಾಂ	ಹಾಸೀಧ್ವಂ
ಉ.	ಹಾಸೀಯ	ಹಾಸೀವಹಿ	ಹಾಸೀಮಹಿ

ಲುಙ್.

ಪ್ರ.	ಅಹಾಸ್ತ	ಅಹಾಸಾತಾಂ	ಅಹಾಸತ
ಮ.	ಅಹಾಸ್ಥಾಃ	ಅಹಾಸಾತಾಂ	ಅಹಾಧ್ವಂ
ಉ.	ಅಹಾಸಿ	ಅಹಾಸ್ವಹಿ	ಅಹಾಸ್ಮಹಿ

ಲೃಙ್.

ಪ್ರ.	ಅಹಾಸ್ಯತ	ಅಹಾಸ್ಯೇತಾಂ	ಅಹಾಸ್ಯಂತ
ಮ.	ಅಹಾಸ್ಯಥಾಃ	ಅಹಾಸ್ಯೇಥಾಂ	ಅಹಾಸ್ಯಧ್ವಂ
ಉ.	ಅಹಾಸ್ಯೇ	ಅಹಾಸ್ಯಾವಹಿ	ಅಹಾಸ್ಯಾಮಹಿ

ಅಥಾವ್ಯಯಾನಿ

ಸದೃಶಂ ತ್ರಿಷು ಲಿಂಗೇಷು ಸರ್ವಾಸು ಚ ವಿಭಕ್ತಿಷು ।
ವಚನೇಷು ಚ ಸರ್ವೇಷು ಯನ್ನ ವ್ಯೇತಿ ತದವ್ಯಯಂ ॥

ವಿಭಕ್ತಿಪ್ರತಿರೂಪಕಾಣಿ.—

ಅಸ್ತಿ ಅಸ್ಮಿ ಆಹ ಆಸ.

ಅವ್ಯಯೀಭಾವಾವ್ಯಯಾನಿ.

ಉಪಕುಂಭಂ, ಪ್ರತಿಪುರುಷಮಿತ್ಯಾದೀನಿ

ಕೃದಂತಾನಿ.—

ತುಮುನ್	ಗಂತುಂ	ಯಾತುಂ
ಲ್ಯಪ್	ವಿಲೋಕ್ಯ	ವಿಹಸ್ಯ
ಕ್ತ್ವಾ	ಗತ್ವಾ	ದೃಷ್ಟ್ವಾ
ಣಮುಲ್	ಸ್ಮಾರಂಸ್ಮಾರಂ	ಪಾಯಂಪಾಯಂ

ತದ್ಧಿತಾಂತಾನಿ.—

ಆಂ	ನಿತರಾಂ	ಸುತರಾಂ
ವತಿಃ	ಸುಧಾವತ್	ಚಂದ್ರವತ್
ತಸಿಲ್	ಅತಃ	ಯತಃ
ತ್ರಲ್	ಅತ್ರ	ಯತ್ರ
ಹಾಂತಂ	ಇಹ	ಕುಹ
ಅದಂತಂ	ಕ್ವ	
ದಾಂತಂ	ತದಾ	ಯದಾ
ರ್ಹಿ	ತರ್ಹಿ	ಯರ್ಹಿ
ಅಧುನಾ	ಅಧುನಾ	
ದಾನೀಮಂತಂ	ಇದಾನೀಂ	ತದಾನೀಂ

ದ್ಯಸಂತಂ	ಸದ್ಯಃ
ಅರಿ	ಪರಾರಿ
ಏದ್ಯವಿ	ಪರೇದ್ಯವಿ
ಏದ್ಯುಸ	ಪೂರ್ವೇದ್ಯುಃ
ಥಮುಃ	ಇತ್ಥಂ
ಅಸಿಃ	ಪುರಃ, ಅಧಃ
ಅಸ್ತಾತಿಲುಕ್	ಪ್ರಾಕ್
ರಿಷ್ಟಾತಿಲ್	ಉಪರಿಷ್ಟಾತ್
ಏನಪ್	ಉತ್ತರೇಣ ಅಧರೇಣ
ಆಹಿ	ದಕ್ಷಿಣಾಹಿ
ಧಮುಞ್	ದ್ವೈಧಂ
ಕೃತ್ವಸುಚ್	ಪಂಚಕೃತ್ವಃ
ಸುಜ್ಲುಕ್	ಸಕೃತ್
ತಸಿಃ	ಆದಿತಃ
ಸಾತಿಃ	ಅಗ್ನಿಸಾತ್

ಉತ್	ಪರುತ್
ಷಮಸಣ್	ಐಷಮಃ
ದ್ಯ	ಅದ್ಯ
ಥಾಲ್	ಯಥಾ, ತಥಾ
ಅಸ್ತಾತಿಃ	ಪುರಸ್ತಾತ್
ಅತಸುಚ್	ದಕ್ಷಿಣತಃ
ರಿಲ್	ಉಪರಿ
ಆತಿಃ	ಉತ್ತರಾತ್, ಅಧರಾತ್
ಆಚ್	ದಕ್ಷಿಣಾ, ಉತ್ತರಾ
ಧಾ	ಏಕಧಾ
ಏಧಾಚ್	ದ್ವೇಧಾ
ಸುಚ್	ದ್ವಿಃ, ತ್ರಿಃ
ಶಸ್	ಬಹುಶಃ
ಚ್ವಿಃ	ಕೃಷ್ಣೀಭವತಿ
ತ್ರಾ	ವಿಪ್ರತ್ರಾ

ಡಾಚ್—ಪಟಪಟಾಕರೋತಿ.

ಇತ್ಯವ್ಯಯಾನಿ.

ಅಥೋಪಸರ್ಗಾಃ.

ಪ್ರ, ಪರಾ, ಅಪ, ಸಂ, ಅನು, ಅವ, ನಿಸ್, ನಿರ್, ದುಸ್, ದುರ್, ವಿ, ಆಜ್, ನಿ, ಅಧಿ, ಅಪಿ, ಅತಿ, ಸು, ಉತ್, ಅಭಿ, ಪ್ರತಿ, ಪರಿ, ಉಪ.

ಪ್ರಯೋಗಾಃ —

ಶ್ಲೋ॥ ರಾಮೋ ವಿರಾಜತೇ।	ಅಕರ್ಮಕ ಕರ್ತರಿ ಪ್ರಯೋಗಃ
ರಾಮೋ ಭೂಮಂಡಲಮ ಪಾಲಯತ್।	ಸಕರ್ಮಕ ಕರ್ತರಿ ಪ್ರಯೋಗಃ
ರಾಮಚಂದ್ರೋದಶಗ್ರೀವಂ ಪರಲೋಕಮನೀನಯತ್।	ದ್ವಿಕರ್ಮಕ ಕರ್ತರಿ ಪ್ರಯೋಗಃ
ರಾಮೇಣೋಪಾರ್ಜಿತಾ ಕೀರ್ತಿಃ।	ಕರ್ಮಣಿ ಪ್ರಯೋಗಃ
ರಾಮಚಂದ್ರೇಣ ಭೂಯತೇ।	ಭಾವೇ ಪ್ರಯೋಗಃ
ರಾಮೇಣ ಕುಂಭಕರ್ಣಸ್ತು ಪ್ರಾಪಿತಸ್ತ್ರಿದಶಾಲಯಂ	ದ್ವಿಕರ್ಮಕ ಕರ್ಮಣಿ ಪ್ರಯೋಗಃ